
Tejas Networks Ltd.

Regd. Office: Plot No. 25, 5th Floor J.P. Software Park, Electronic City Phase 1 Hosur Road, Bengaluru 560 100, India Tel : +91- 80- 4179 4600/700/800 Fax: +91- 80- 2852 0201



January 21, 2022

The Secretary National Stock Exchange of India Ltd Exchange Plaza, C/1, Block G, Bandra Kurla Complex, Bandra (East) Mumbai – 400 051 NSE Symbol: TEJASNET The Secretary BSE Limited P J Towers, Dalal Street, Fort, Mumbai – 400 001 BSE Scrip Code: 540595

Dear Sir/Madam,

Re: Newspaper Publication

Pursuant to Regulation 47 of the SEBI (Listing Obligations and Disclosure Requirements) Regulations, 2015, we are enclosing the unaudited financial results for the quarter and nine-months ended December 31, 2021 published in the newspapers "Business Standard" – All India Edition and "Vishwavani" - Kannada Edition dated January 21, 2022.

This is for your kind information and record.

Yours sincerely For Tejas Networks Limited

N R Ravikrishnan General Counsel, Chief Compliance Officer & Company Secretary y few months. neearliest in 2017. rackand j Chopra as its

oral dilemma. butalso SCEO iDot has seen rearsales, he rover200 per year. feedback from t-food GoodDo Guddu, agoat scued from a 2016-the singdemand en in cities like ipur in Bihar, Andhra arajganj and tar Pradesh. ing, as painful salotof estruction and meatisthe tainable life." ounder, Blue meintothe sed chicken and has now five products. nat in India. ation. As , where people ere it mostly "he savs. give e replica of the texture.

lactors Genelia halso entered ine Meats. npetitiona all from the US. s, "Weare not ercentofthe ion is animal mplayersjust und the sector." namonth-onumerbase. tention rate of sSingh. r, sceptics. s, "Ihaven't at and don't istoo tely can't

tra, a elhi: "It works egetable nas a lot of soy nulsifying nore sed to grass-



TEJAS NETWORKS

Tejas Networks Limited

Registered and Corporate Office: J.P. Software Park, Plot No. 25, Sy. No. 13, 14, 17 and 18, Konnapana Agrahara Village, Begur Hobli, Bengaluru 560 100, Karnataka, India. Corporate Identity Number: L72900KA2000PLC026980 | Tel: +91 80 4179 4600; Fax: +91 80 2852 0201 E-mail: corporate@tejasnetworks.com | Website: www.tejasnetworks.com



SI. No.	Particulars	Quarter ended December 31, 2021	Nine months ended December 31, 2021	Quarter ended December 31, 2020
1	Total Income from operations*	107.06	424.09	134.88
2	Net Profit/(Loss) before tax	(32.91)	(21.24)	9.23
з	Net Profit/(Loss) after tax	(24.30)	(13.09)	9.23
4	Total Comprehensive Income/(Loss) for the period (Comprising Profit/(Loss) for the period after tax and Other Comprehensive Income/(Loss) after tax)	(23.94)	(13.80)	9.43
5	Equity Share Capital (Face value of ₹ 10/- each)	117.38	117.38	96.07
6	Reserves (excluding Revaluation Reserve) as shown in the Audited Balance Sheet of the previous year	Market States and P		Asperantes .
7	Earnings/Lloss) per Share (of ₹ 10/- each) (i) Basic ₹ (ii) Diluted ₹	(2.13)	(1.29) (1.29)	0.99

Key Standalone Financial Information of the company is given b

Particulars	Quarter ended December 31, 2021	Nine months ended December 31, 2021	Quarter ended December 31, 2020
Total Income from operations'	107.04	423.64	134.71
Net Profit/(Loss) before tax	(32.66)	(21.24)	9.24
Net Profit/(Loss) after tax	(24.05)	(13.09)	9.24

Place: Bengaluru

Date: January 19, 2022

N

N

The above is an extract of the detailed format of quarterly financial results filed with the Stock Exchanges under Regulation 33 of the Securities and Exchange Board of India (Listing Obligations and Disclosure Requirements) Regulations, 2015 (as amended). The full format of the Quarterly financial results are available on the website of the Stock Exchange(s) and the Company (www.tejasnetworks.com).

Appointment of Directors:

In its meeting today, the Board, on recommendation of the Nomination and Remuneration Committee, has appointed Mr. N. Ganapathy Subramaniam and Mr. Amur S. Lakshminarayanan as Nominee Directors from Panatone Finvest Limited, a subsidiary of Tata Sons Private Limited. The said appointment is subject to the approval of shareholders.

Parameter rendes developments, a subsidiary of tata cons invice times to time and appointment its subject to the approval of shareholders. During the quarter ended Septemberr 30, 2021, Tejas Networks received a strategic investment of ₹ 837.5 correct towards preferential allotment of shares and warrants, from Panatone Finvest Limited (a subsidiary of Tata Sons Private Limited). In view of substantial acquisition of securities, voting rights and control over the Company, Panatone Finvest Limited along with Akashastha Technologies Private Limited (a subsidiary of Panatone Finvest Limited). and Tata Sons Private Limited made an Open Offer to acquire 402,55,631 fully gald-up equity shares at ₹ 258/, per equity shares. The open offer tendering commenced on October 11, 2021 and ended on October 26, 2021. 2,529 equity Shares were acquired through the open offer. Upon completion of the Open Offer, Panatone Finvest Limited is designated as promoter of the Company and Akashastha Technologies Limited and Tata Sons Private Limited as members of the Promoter Group of the Company.

Limited as members of the Promoter Group of the Company The spread of COVID-19 has severely impacted businesses around the globe. The situation is constantly evolving and Governments in certain states imposed various restrictions with the increase in number of COVID-19 cases during the quarter and nine months ended December 31, 2021. The Company has considered various internal and external information available up to the date of approval of financial results in assessing the impact of COVID-19 pandemic on the financial results for the quarter and nine months ended December 31, 2021. During the pendemic date company has considered various internal and external information available up to the date of approval of financial results in assessing the impact of COVID-19 pandemic on the financial results for the quarter and nine months ended December 31, 2021. During the pendemic has caused by the pandemic has resulted in some delays in customer payments and new orders. Management expects potential delays in executing the orders-in-hand, due to an increase in lead-time for sourcing semiconductor components. Based on current assessment, management is of the view that some uncertainty is likely to continue for the next few quarters, till the demand-supply situation in the semiconductor component industry stabilise. The Company had capital infusion by way of this source of equity shares and share warrants during the period ended December 31, 2021 and the Company does not have borrowings as at quarter end. In the view of the management, there is no significant impact on the immediate liquidity position of the company based on management's evaluation of future cash flows for the next one year. As at December 31, 2021, management has made an assessment of an supply constraints in making this assessment and has concluded that no further adjustments are considered necessary. The above impact assessment is however a continuing process given the uncertaintities associated win its nature and duration. The Company will

The above impact assessment is however a continuing process given the uncertainties associated with its nature and duration. The Company will continue to closely monitor any material changes to future economic conditions. In July 2017, Income Tax Department initiated proceedings under section 132 of the Income Tax Act, 1961 for assessment years 2012-13 to 2018-19. During the year 2019-20 and 2020-21 estain other agencies sent notices as part of their preliminary inquiries, which were duly responded / attended by the Company and its officials. In FY 2019-20, the assessments for AY 2012-13 to 2018-19 were carried out and the Company received income Tax demands for ₹ 25.62 core (after adjusting carry forward losses of earlier years) and ₹ 0.48 core for AY 2017-18 and AY 2018-19, respectively. Pursuant to the Company's application for rectification of certain errors in the affersaid orders, during the quarter ended September 30, 2020, the Company received in the rectification orders for AY 2012-13 to AY 2018-19 under section 154 of the 17 Act. Certain brought forward losses which were not considered in the earlier demand orders were allowed and other computation errors were corrected in the rectification orders for AY 2012-13 to AY 2018-19 under net refund position. The Company has also filed appeal against the orders for the aforementioned assessment years disputing certain disallowances. The Company is of the view that the outcome of these proceedings/ notices has no material adverse impact on the Company's application recommended framework disputing certain disallowances. The Company is of the view that the outcome of these proceedings/ notices has no material adverse impact on the Company's 18 and 18 a

This no material adverse impact on the Company's financial results. During FY 2016-19 and 2019-20, the Company received demand orders for amount of ₹ 42.92 crore towards additional duty and penalty from the Customs Excise and Service Tax Appellate Tribunal (CESTAT) on the applicability of excise duty on software used in the multiplexer products pertaining to FY 2002-203 to FY 2009-10. Further, an additional penalty on certain officers of the Company amounting to ₹ 0.90 crore was naised. The Company has filed a stay application before the Honourable Supreme Court and has also filed an appeal before CESTAT. The Company had in earlier years also received show cause notices amounting to ₹ 3.01 crore for FY 2010-11 to FY 2013-14 on a similar matter.

Based on an assessment, supported by an external legal opinion, Management has concluded that the Company has a strong case to defend its position in the above matters and accordingly, no provision has been made in these financial results

As at December 31, 2021, the Company has overdue trade receivables II.e. due for more than 180 days from the due date for payment), aggregating to ₹85.73 crore (March 31, 2021 ₹ 91.19 crore) [net of provision of ₹36.09 crore (March 31, 2021 ₹ 7.98 crore)] from public sector customers (including from 85NL for Bharatnet project). Management has taken the necessary steps to expedite collections from the concerned customers. Having regard to the good past history of collections from such customers, Management believes that the aforesaid net receivables as at December 31, 2021 are fully recoverable and hence no additional allowances for credit losses are considered necessary.

For and on behalf of the Board of Directors Sd/-

Sanjay Nayak

CEO and Managing Director (DIN: 01049871)



ನೀಡಿದುವ ಎಳಾಸಕ್ಕೆ ಸಂಪರ್ಕಿಸುವುದು. ಅಥವಾ ಮೊ: 9901005005.. ವಿಳಾಸ: ನಂ. 47, 1ನೇಕ್ರಾಸ್, ಚೋಳೂರುಪಾಳ್ಯ. ಮಾಗಡಿ ಮುಖ್ಯರಸ್ತೆ, ಬೆಂಗಳೂರು- 560023.

ಸರ್ಕಾರ ನಡೆಸಿದ ಅವರಿಗೆ ಮೇಕೆದಾಟು ನೆನಪಿಗೆ ಬರಲಿಲ್ಲ, ಇಂತಹ ಮುಂದಾಗಬೇಕಿತ್ತು ಎಂದು ಹೇಳಿದರು. ನಾಚಿಕೆಗೇಡಿನ ಜನಪ್ರತಿನಿಧಿಗಳಿಂದಲೇ ಪದೇಪದೇ ತೊಂದರೆಗಳು ಎದುರಾಗುತ್ತಿವೆ, ಜನರ ಪರವಾದ ಯೋಜನೆ ಗಳನ್ನು ಜಾರಿಗೆ ಗೌಡ ಮಾತನಾಡಿ, ಮೇಕೆದಾಟು ಯೋಜನೆಯನ್ನು ಜಾರಿ ಮಾಡುವ ವಹಿಸಿದ್ದರು, ಜಯಕ ಮಾಡುವ ನಿಟ್ಟಿನಲ್ಲಿ ಸರ್ವ ಪಕ್ಷಗಳನ್ನು ಮುಖ್ಯಮಂತ್ರಿಗಳು ಒಟ್ಟಿಗೆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ರೆಡ್ಡಿ, ಆನೇಕಲ್ ಶಂಕ

ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಉಪಾಧ್ಯಕ್ಷ ಲೋಕೇಶ್ ಅಭಿಮಾನಿಗಳ ಸಂಘ

ಪ್ರತಿಭಟನೆಯ

I RECIG GEEGGR

	್ ವರ್ಕ್ಟ್ ಆ	ಅಮಿಟೆಡ್		
NETWORKS ನೋಂದಾಯಿತ ಮತ್ತು ಕಾರ್ಬೋರೇಟ್ ಕಚೇರಿ: ಜೆ.ಪಿ. ಸಾಫ್ಟ್ ವೇರ್ ಪ				
ಕೋನಪ್ಪನ ಅಗ್ರಹಾರ ವಿಲೇಜ್, ಬೇಗೂರು ಹೋಬಳಿ, ಕಾರ್ಬೋರೇಟ್ ಐಡೆಂಟಟ ನಂಬರ್: L72900KA2000PL	ಬೆಂಗಳೂರು-560 100, ಕ	ರ್ನಾಟಕ, ಭಾರತ,		
ಫ್ಯಾಕ್ಸ್ +91 80 2852 0201 ಇಮೇಲ್: corporate@tejasn	etworks.com ವೆಬ್ಸ್ಕೆಟ್	: www.tejasnetworks.com		
ಡಿಸೆಂಬರ್ 31, 2021ಕ್ಕೆ ಅಂತ	ಗೊಂಡ ಒಂಒ	ುತ್ತು ತಿಂಗಳ		IN THE COURT OF THE ADDL. CITY CI
ಅಪರಿಶೋಧಿತ ಕ್ರೋಢೀಕೃತ	ಫಲಿತಾಂಶಗಳ	ಸಾರಾಂಶ		AND SESSIONS JUDGE, COMMERIC COURT AT BENGALURU (CCH-85) Com. O.S. No. 646/2021
ವಿವರಗಳು	ಡಿಸೆಂಬರ್ 31, 2021ಕ್ಕೆ		ಡಿಸೆಂಬರ್ 31, 2020ಕ್ಕೆ	BETWEEN: Union Bank of India, Sa Layout Branch, I Stage, Door No. 488/B,
ಕಾರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ*	ಅಂತ್ಯಗೊಂಡ ತ್ರೈಮಾಸಿಕ 107.06	ಅಂತ್ಯಗೊಂಡ್ ಒಂಬತ್ತು ತಿಂಗಳು (424.09	ತಂತ್ಯಗೊಂಡ ತ್ರೈಮಾಸಿಕ 134.88	57, 1st Main, 3rd Phase, JP Nagar, Sa Industrial Area, Opposite to Mini Fo
ತೆರಿಗೆಗೆ ಮುನ್ನ ನಿಪ್ಪಳ ಲಾಭ/(ನಷ್ಟ)	(32.91)	(21.24)	9.23	Bengaluru-560078. Represented by its (Chief Manager and Authorized Officer) Radhi Devi. R.P Plaintiff
ತೆರಿಗೆಯ ನಂತರ ನಿವ್ವಳ ಲಾಭ/(ನಷ್ಟ)	(24.30)	(13.09)	9.23	AND: Sri. MD Morsalim Defendants SUMMON TO DEFENDANT UNDEF
ಅವಧಿಯ ಒಟ್ಟು ಸಮಗ್ರ ಆದಾಯ/(ನಷ್ಟ) (ತೆರಿಗೆಯ ನಂತರ ಅವಧಿಗೆ ಒಳಗೊಂಡ ಲಾಭ/ (ನಷ್ಟ) ಮತ್ತು ತೆರಿಗೆಯ ನಂತರ ಇತರೆ ಸಮಗ್ರ ಆದಾಯ/(ನಷ್ಟ))	(23.94)	(13.80)	9.43	ORDER V RULE 20 OF CPC Sri. MD Morsalim, S/o. MD Sohimuddin, a
ಈಕ್ಷಿಟಿ ತೇರು ಬಂಡವಾಳ (ಮುಖ ಬೆಲೆ ₹ 10/− ಪ್ರತಿಯೊಂದಕ್ಕೆ)	117.38	117.38	96.07	about 31 years, R/at # 55/2, 19th A Cross Block, Jayanagar, Bengaluru-560082. Also At Rampur, Bahdlo; Malda, West Ber
ಮೀಸಲಾಗಳು (ಮರುಮೌಲೀಕೃತ ಮೀಸಲಾಗಳನ್ನು ಹೊರುತಪಡಿಸಿ) ಹಿಂದಿನ ವರ್ಷದ ಪರಿತೋಧಿತ ಬ್ಯಾಲೆನ್ ತೀಟ್ ನಲ್ಲಿ ತೋರಿಸಿರುವಂತೆ	- 489	100 100 100 100 100 100 100 100 100 100		732139. And Also At No. 4, Adigana Yelahanka, Bengaluru-560064 Defenda
ಪ್ರತಿ ಷೇರಿನ ಗಳಿಕೆ/(ನಷ್ಟ) (₹ 10/- ಪ್ರತಿಯೊಂದಕ್ಕೆ)				Whereas, the Plaintiff has instituted the al suit against the Defendant for recover
(f) ಮೂಲ ₹ (fi) ವಿಭಚಿತ ₹	(2.13) (2.13)	(1.29) (1.29)	0.99 0.97	Rupees Five Lakhs Forty Seven Thous and Eight Hundred and Nineteen Only)
ಇತರೆ ಆದಾಯ ಹೊರತುಪಡಿಸಿದೆ.				also direct the Defendants to pay fu interest at the rate of 9.95% + 2% Ove
ಸ್ತಣಿ: ಕಂಪನಿಯ ಪ್ರತ್ಯೇಕ ಪ್ರಮುಖ ಹಣಕಾಸು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.				interest per annum from 31.03.2021 realization.
ವಿವರಗಳು	ಡಿಸೆಂಬರ್ 31, 2021ಕ್ಕೆ ಅಂತಗೊಂಡ ಸೆ ಮಾಟಕ		ಡಿಸೆಂಬರ್ 31, 2020ಕ್ಕೆ	That the Defendant is hereby summons appear in person or by a pleader 24-02-2022 at 11 AM in the Court Hall N
ರ್ಯಾಚರಣೆಗಳಿಂದ ಬಂದ ಒಟ್ಟು ಆದಾಯ*	003,000 3,000 8 107.04	ಅಂತ್ಯಗೊಂಡ ಒಂಬತ್ತು ತಿಂಗಳು (423.64	134.71	to answer the same or otherwise the case be disposed off exparte.
ರಿಗೆಗೆ ಮುನ್ನ ನಿವ್ವಳ ಲಾಭ/(ನಷ್ಟ)	(32,66)	(21.24)	9.24	Given under my hand and seal of the Cou 20-01-2022.
ರಿಗೆಯ ನಂತರ ನಿನ್ನಳ ಲಾಭ/(ನಷ್ಟ) ಇತರೆ ಆದಾಯ ಹೊರತುಪಡಿಸಿದೆ.	(24.05)	(13.09)	9.24	By order of the Court, Sheristedar, City Court, Bengaluru, Advocate for Plaintiff Brahhu Bao Cl
ಇತರ ಆದಾಯ ಹೂರತಾಪಡಿಸಿದೆ. ಮೇಲಿನ ಸಾರಸತ್ವವು 2015ರ (ತಿದ್ದುಪಡಿ ಮಾಡಿದಂತೆ) ಸೆಬಿಯ ನಿಯಂತ್ರಣಗಳ (ಲಿಸ್ಟಿಂಗ್ ಬಾಧ	್ಯತೆ ಮತ್ತು ಘೋಷಣೆಗಳ ಅಂ	ವಶ್ಯಕತೆಗಳು) 33ನೇ ನಿಯಂತಣದಡಿ	ಸ್ಟಾಕ್ ಎಕ್ ಚೇಂಜ್ ನಲಿ	Advocate for Plaintiff: Prabhu Rae Cl No. 212/2A, Panduranga Niliyam, Near Dodda Banasawadi Bus Stop,
ಸಲ್ಲಿಸಲಾಗಿರುವ ತ್ರೈಮಾಸಿಕ ಆರ್ಥಿಕ ಫಲಿತಾಂಶದ ವಿಸ್ತೃತ ನಮೂನೆಯ ಸಾರಾಂಶವಾಗಿದೆ. ಈ ತ್ರೆ ಕಂಪನಿಯ (www.tejasnetworks.com) ವೆಬ್ ಸೈಟ್ ನಲ್ಲಿ ಲಭ್ಯವಿದೆ.	ೈಮಾಸಿಕ ಆರ್ಥಿಕ ಫಲಿತಾಂತ	ಗಳ ಪೂರ್ಣ ನಮೂನೆಯು ಸ್ಟಾಕ್	ಎಕ್ಸ್ ಚೇಂಜ್ (ಗಳ) ಮತ್ತು	Bengaluru-560 043.
ನಿರ್ದೇಶಕರುಗಳ ನೇಮಕಾತಿ: ಇಂದು ನಡೆದ ಸಭೆಯಲ್ಲಿ, ನಾಮನಿರ್ದೇಶನ ಮತ್ತು ಸಂಭಾವನೆ	ಸಮಿತಿಯ ಶಿಪಾರತಿನ ಮೇ	ರೆಗೆ ಮಂಡಳಿಯು ಹೀ ಎಸ್ ಗಣ	ಸತಿ ಸುಬಮಣಂ ಮತ್ತು	PUBLIC NOTIC
ತ್ರೀ ಅಮೂರ್ ಎಸ್. ಲಕ್ಷ್ಮೀನಾರಾಯಣನ್ ಅವರನ್ನು ಟಾಟಾ ಸನ್ಸ್ ಪ್ರೈವೇಟ್ ಲಿಮಿಟಿಗ				My client intend to purchase the pro
อต้ะรอรอก อึเฉิงรอกกี้ส์. ಈ สึเฉลออิดมา สีเตออชช พร้ามีเกลร์ก้ นรุสเมูร	ಭತ್ರದೆ.			mentioned in the below from it's owner: 1
ಸೆಪ್ಟೆಂಬರ್ 30, 2021ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಪನಾಟೋನ್ ಫಿನ್ವೆಸ್ಟ್ ಲಿಮಿಟ	Contract of the second se	ಿಟ್ ಲಿವಿಟಿಡ್ ಅಂಗತಂತೆ) ಸ	nort alertrates state	C.N.Sathyanarayana Setty S/o.
ವಾರಂಟ್ ಗಳ ಆಡ್ಯತೆಯ ಪಂಚಕಿಗೆ ರೂ. 837.50 ಕೋಟಿ ವ್ಯೂಹಾತ್ಮಕ ಹೂಡಿಕೆಯನ್ನು ತೇಜ	ಜ್ ನೆಟ್ ನ್ ಸನ್ಸ್ ಪ್ರೈಮ	ter canera consol) a	ನ ನ ನ ನ ನ ನ ನ ನ ನ ನ ನ ನ ನ ನ ನ ನ ನ ನ ನ	C.R.Narasimha Setty Aadhaar No.
ಎಂದರ್ ಗಳ ಆದ್ಯತಿಯ ಹಂಡಕಗೆ ರೂ. 831.50 ಕೋಟ ವೃಕ್ತಹಾತ್ಮಕ ಹಾಡಕಯನ್ನು ತನ	มา ถุณามราร อเลเมม.	ಸಕ್ಯೂಂಟಗಳ ಗಣನೀಯ ಸ್ವಾಧೀನ,	ಮತದಾನದ ಹಕ್ಕುಗಳು	1973 1366 2) Smt.C.S.Uma W/o Sri.
ಮತ್ತು ಕಂಪನಿಯ ಮೇಲಿನ ನಿಯಂತ್ರಣದ ದೃಷ್ಟಿಯಿಂದ, ಪನಾಟೋನ್ ಫಿನ್ವೆಸ್ಟ್ ಲಿಮಿಟೆಡ್	ನ ಜೂತಗ ಆಕಾಶಸ್ಥಾ ಟಕ್ಕಾ	ಲಬೇಸ್ ಪ್ರವೇಟ್ ಲಮಟಡ್ (1	TITLES CATE DITLES	.Sathyanarayana Setty Aadhaar No.
ಲಿಮಿಟೆಡ್ನ ಅಂಗಸಂಸೈ) ಮತ್ತು ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ರವರು ಪ್ರತಿ ಈಕ್ಷಿಟ			mananaria chea anues	5488 7316 31 Sri Karthik C S S/A Sri
		ತೆ 4,02,55,631 ಸಂಪೂರ್ಣವ	ಾಗಿ ಪಾವತಿಸಿದ ಈಕ್ಷಿಟಿ	5488 7316 3) Sri.Karthik C.S. S/o. Sri. Sathyanarayana Satty Aadhaar No.
		ತೆ 4,02,55,631 ಸಂಪೂರ್ಣವ	ಾಗಿ ಪಾವತಿಸಿದ ಈಕ್ಷಿಟಿ	Sathyanarayana Setty Aadhaar No.2
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ	ಶ ಟೆಂಡರಿಂಗ್ ಅಕ್ಟೋಬರ್	ಂತೆ 4,02,55,631 ಸಂಪೂರ್ಣವ ್ 11, 2021ರಂದು ಪ್ರಾರಂಭವಾಗಿ	ಾಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26,	Sathyanarayana Setty Aadhaar No. 0806 4216 4) Sri.Kruthik.C.S. S/o.Sri.
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟಿ ಷೇರುಗಳನ್ನು ಸ್ವಾ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಥೀನೆದ ಮುಕ್ತ ಅವಕಾಶವು ಮುಗಿದ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್	Sathyanarayana Setty Aadhaar No.2
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ಷೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಥೀನೆದ ಮುಕ್ತ ಅವಕಾಶವು ಮುಗಿದ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್	Sathyanarayana Setty Aadhaar No. 0806 4216 4) Sri Kruthik C.S. SiO.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd Si
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಕಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು.	ಶ ಟಿಂಡರಿಂಗ್ ಅಕ್ಟೋಬರ್ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ನಾಶಸ್ಥಾ ಟೆಕ್ನಾಲಜೀಸ್ ಲಿಮಿ	ತೆ 4,02,55,631 ಸಂಪೂರ್ಣವ ್ 11, 2021ರಂದು ಪ್ರಾರಂಭವಾಗಿ ಥೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗಿ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ಜ್ ಲಿಮಿಟೆಡ್ ರವರನ್ನು	Sathyanarayana Setty Aadhaar No. 0806 4216 4) Sri.Kruthik.C.S. S/o.Sri. Sathyanarayana Setty Aadhaar No. 3130 0836 all residing at No.321, Sumu
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಕಿಟಿ ಷೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ೧೦ದೆ. ಪರಿಸ್ಥಿತಿಯ ತೀವ್ರತೆಂ	ತೆ 4,02,55,631 ಸಂಪೂರ್ಣವ ್ 11, 2021ರಂದು ಪ್ರಾರಂಭವಾಗಿ ಥೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗಿ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ	ಾಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಏವು ರಾಜ್ಯ ಸರ್ಕಾರಗಳು	Sathyanarayana Setty Aadhaar No. 0806 4216 4) Sri.Kruthlik.C.S. Slo.Sri. Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute of
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಪ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಲದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ	ತೆ 4,02,55,631 ಸಂಪೂರ್ಣವ ್ 11, 2021ರಂದು ಪ್ರಾರಂಭವಾಗಿ ಥೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗಿ ಯ ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಸ್ಯೆಯ ಹೆಚ್ಚಳದಿಂದಾಗಿ ವಿವಿಧ ರಿ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಗವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು	Sathyanarayana Setty Aadhaar No. 0806 4216 4) Sri.Kruthlik.C.S. Slo.Sri. Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd St Basaveshwarnagar, Bengaluru-560 represent that they are the absolute o of the schedule property. It is represented
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಕಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರೀಕಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ	ಶ ಟೆಂಡರಿಂಗ್ ಅಕ್ಟೋಬರ್ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಥೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ದಿಖ್ಯೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ	ಾಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರವು ರಾಜ್ಯ ಸರ್ಕಾರಗಳು ೭ತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು	Sathyanarayana Setty Aadhaar No. 0806 4216 4) Sri Kruthik C.S. SiO.Sri. Sathyanarayana Setty Aadhaar No: 3130 0836 all residing at No.321, Sum. 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಪ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO	ಶ ಟೆಂಡರಿಂಗ್ ಅಕ್ಟೋಬರ್ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಥೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ದಿಖ್ಯೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ	ಾಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರವು ರಾಜ್ಯ ಸರ್ಕಾರಗಳು ೭ತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri C.N.Sathyanarayana Setty, vide deed dated: 03/05/1989, which has I
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಕಿಟಿ ಷೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ವಿಧ ಆಂತರಿಕ ಮತ್ತು ಬಾಹ್ಯ :	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಥೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಸ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 3 ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31,	Sathyanarayana Setty Aadhaar No. 0806 4216 4) Sri Kruthik C.S. Sio.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No.
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ವಿಧ ಆಂತರಿಕ ಮತ್ತು ಬಾಹ್ಯ ಪಕರ ಪಾವತಿಗಳಲ್ಲಿ ಮತ್ತು ಬ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಮೊಸ ಆರ್ಡ್,ರ್ಗಳಲ್ಲಿನ ಕೆಲವು ವಿ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 3 ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ.	Sathyanarayana Setty Aadhaar No. 0806 4216 4) Sri Kruthik C.S. Sio.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1989, which has I drily registered as document bearing No. 89-90 of book No. I, stored in volume
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೇಕ್ಷರ್ ಕಾಂಶೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ NG ಅಂತರಿಕ ಮತ್ತು ಬಾಹ್ಯ ಪಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ಂಗಳ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಸ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಮೊಸ ಆರ್ಡ್,ರ್ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 3 ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರಿವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ	Sathyanarayana Setty Aadhaar No. 0806 4216 4) Sri Kruthik C.S. Sio.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No.
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೇಕ್ಷರ್ ಕಾಂಶೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೇಕ್ಸರ್ ಕಾಂಪ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ COದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬಾಹ್ಯ ಪಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ಂಗಳ ಟೋನೆಂಟ್ ಉದ್ಯಮದಲ್ಲಿ ಬೆ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಸ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಮೊಸ ಆರ್ಡ್,ರ್ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 3 ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರಿವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajainagar and has i marketable, right title and interest the
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮದಂ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಕಾಶಸ್ಥಾ ಟೆಕ್ನಾಲಬೇಸ್ ಲಿಮಿ COದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ವಿಧ ಆಂತರಿಕ ಮತ್ತು ಬಾಹ್ಯ ವಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ ರ್ಗಳ ಟೋನೆಂಟ್ ಉದ್ಯಮದಲ್ಲಿ ಬೆ. ಟ್ ನ ಅಭಿಪ್ರಾಯವಾಗಿದೆ.	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗಿ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಚೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ–ಪೂರೈಕೆ ಪರಿಸ್ಥಿತಿ ಸ್ಥಿರವಾಗುವ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ಇರು ರಾಜ್ಯ ಸರ್ಕಾರಗಳನ ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ವರೆಗೆ ಮುಂದಿನ ಕೆಲವು	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has marketable, right title and interest th and that apart from them there are no of
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂತಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಟರ್ ಕಾಂಶೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳು ಮತ್ತು	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ COದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬಾಹ್ಯ ವಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ಂಗಳ ಟೀನೆಂಟ್ ಉದ್ಯಮದಲ್ಲಿ ಬೆ ಟ್ ನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಮೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ–ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಬ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರಿವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನವರೆಗೆ ಮುಂದಿನ ಕೆಲವು	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has 1 duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has 1 marketable, right title and interest thi and that apart from them there are no persons/s having any right or claim ove
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಭಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಟರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ NG ಆಂತರಿಕ ಮತ್ತು ಬಾಹ್ಯ ದ ಆಂತರಿಕ ಮತ್ತು ಬಾಹ್ಯ ದ ಆಂತರಿಕ ಮತ್ತು ಬಾಹ್ಯ ವ ಆರರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ ರ್ಗಳ ಟೀನೆಂಟ್ ಉದ್ಯಮದಲ್ಲಿ ಬೆ ಟ್ ನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ ಸಿಯು ತ್ರೈಮಾಸಿಕದ ಅಂತ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಮೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ–ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಒ ಸ್ಥಿದಲ್ಲಿ ಸಾಲಗಳನ್ನು ಹೊಂದಿಲ್ಲ ವ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ಶವರೆಗೆ ಮುಂದಿನ ಕೆಲವು ಳಹರಿವು ಹೊಂದಿರುತ್ತದೆ ಎತ್ತು ಮ್ಯಾನೇಜ್ ಮೆಂಟ್	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has marketable, right title and interest th and that apart from them there are no of
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಭಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಟರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಮೌಲ್ಯ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ NG ಆಂತರಿಕ ಮತ್ತು ಬಾಹ್ಯ ವ ಆಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ ರ್ಗಳ ಟೀನೆಂಟ್ ಉದ್ಯಮದಲ್ಲಿ ಬೆ ಟ್ ನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ ವಾಪನದ ಆಧಾರದ ಮೇಲೆ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಟ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಮೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ–ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥಿದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ರಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ನಿತ್ತ ಮ್ಯಾನೇಡ್ ಮೆಂಟ್ ನದ ಮೇಲೆ ಯಾವುದೇ	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum, 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajainagar and has i marketable, right title and interest the and that apart from them there are no of persons/s having any right or claim over schedule property and they have notent into any agreements/memorandun understanding etc., for sale or creatic
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ನೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಲದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ನೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವ ಕಾಶಸ್ಥಾ ಟೆಕ್ನಾಲಬೇಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬಾಹೃ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ರರ್ಗಳ ಟೀನೆಂಟ್ ಉದ್ಯಮದಲ್ಲಿ ಬೆ ಟ್ ಎ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ವಿಮಾಸನದ ಆಧಾರದ ಮೇಂ ಣೆಗಳು, ಅಮೂರ್ತ ಸ್ವತ್ರಗಳ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ–ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಗಳೆಯ ಮೂಲಕ ಬಂಡವಾಳದ ಒಗ ಸ್ಥಿದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾರ್ಟೋನ್ 5 ಲಿಮಿಟೆಡ್ ರವರನ್ನು ರಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನಡ ಮೆಂಟ್ ಸಂಭಾವ್ಯ ಕಹರಿವು ಹೊಂದಿರುತ್ತದೆ ನವ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0836 all residing at No.321, Sum, 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri,C.N.Sathyanarayana Setty, vide deed dated: 03/05/1989, which has 1 duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has 1 marketable, right title and interest thi and that apart from them there are no persona/s having any right or claim ove schedule property and they have notent into any agreements/memorandum understanding etc., for sale or creatic rights therein. The owner further repres
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಭಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಟರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಮೌಲ್ಯ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ NG ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ ರ್ಗಳ ಟೋನೆಂಟ್ ಉದ್ಯಮದಲ್ಲಿ ಬೆ ಟ್ ವಾರಂಟ್ ಗಳ ವಿತರ ನಿಯು ತ್ರೈಮಾಸಿಕದ ಅಂತ ಮಾಪನದ ಆಧಾರದ ಮೇಲ ಣೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾತವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ–ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಗಳೆಯ ಮೂಲಕ ಬಂಡವಾಳದ ಒ ಟ್ಟದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವೃತೆ ಸ್ಥಾ ಸಿ, ದಾಸ್ತಾಮಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾರ್ಟೋನ್ 5 ಲಿಮಿಟೆಡ್ ರವರನ್ನು ರಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನಡ ಮೆಂಟ್ ಸಂಭಾವ್ಯ ಕಹರಿವು ಹೊಂದಿರುತ್ತದೆ ನವ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum, 3rd A Cross Road, 2nd block, 3rd SI Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajainagar and has i marketable, right title and interest the and that apart from them there are no of persons/s having any right or claim over schedule property and they have notent into any agreements/memorandun understanding etc., for sale or creatic
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಭಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿನ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ ಹೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮರುಪರಿತ್ರಿ ಪಿರುತು ತ್ರಾ ಸಂಕಾರ ಹೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮರುಪರಿತ್ರಿ ಪ್ರತಿಸಿಯಲಿಗತ್ತು ಸುಕರ ಕೊಂಡೊಯ್ಯವ ಸಾಮರ್ಥ್ಯದ ಮಾಲ್ಯವಾತ್ರಿಯೆಡಿಸಲುಕ್ ಗೋನೆಗೆ ತೆಗೆದುಕೊಂಡಿದೆ ಮತ್ತು ಕಾ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ NG ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ ರ್ಗಳ ಟಾನೆಂಟ್ ಉದ್ಯಮದಲ್ಲಿ ಬೆ ಟಾಸನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ನಿಯು ತ್ರೈಮಾಸಿಕದ ಅಂತ ಮಾಪನದ ಆಧಾರದ ಮೇಲ ಣೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇಕೆಯ ಮೂಲಕ ಬಂಡವಾಳದ ಬಗ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ತಾಮಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ.	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾರ್ಟೋನ್ 5 ಲಿಮಿಟೆಡ್ ರವರನ್ನು ರಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನಡ ಮೆಂಟ್ ಸಂಭಾವೃ ಸವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ನವ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಪೂರೈಕೆ ನಿರ್ಬಂಧದಿಂದ	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has j marketable, right title and interest the and that apart from them there are no o persons/s having any right or claim ove schedule property and they have notent into any agreements/memorandun understanding etc., for sale or creatio rights therein. The owner further represe that he has not mortgaged, created any f interest and lien or encumbered the sche property or any part thereof in any ma
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮಮೆಂಟ್ ಮರುಪರಿತ್ರಿತಿದಲಾಯಿತು ಶಾರುಕು	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವ ಕಾಶಸ್ಥಾ ಟೆಕ್ನಾಲಜೀಸ್ ಲಿಮಿ cod. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ NG ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ ರ್ಗಳ ಟೇನೆ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ ಭಾಪನದ ಆಧಾರದ ಮೇಲ ಣೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಆ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಹುಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಬ ಟ್ಟದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ. ಅನಿಶ್ವಿತತೆಗಳನ್ನು ಗಮನದಲ್ಲಿಟ್ಟುಕೊಂ	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾರ್ಟೋನ್ 5 ಲಿಮಿಟೆಡ್ ರವರನ್ನು ರಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನಡ ಮೆಂಟ್ ಸಂಭಾವೃ ಸವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ನವ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಪೂರೈಕೆ ನಿರ್ಬಂಧದಿಂದ	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri,C.N.Sathyanarayana Setty, vide deed dated: 03/05/1989, which has 1 duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has 1 marketable, right tille and interest thi and that apart from them there are no persons/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and lien or encumbered the sche property or any part thereof in any ma with any person.
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ವಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಭಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮಮೆಂಟ್ ಮರುಪರಿತ್ರಿತ್ತಿಗಳು ಮತ್ತು ಪು ಅದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ನಿರ್ಣಯಿಸುವುದು ಆದರ ಸ್ಥರೂಪದ ಮತ್ತು ಮ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡರ್ಗಳ ಗಳನೆ ಅಭಿಪ್ರಾಯವಾಗಿದೆ. ಹೇರು ವಾರಂಟ್ ಗಳ ವಿತರ ನಿಧಿಯ ತ್ರೈಮಾಸಿಕದ ಅಂತ ಮಾಪನದ ಆಧಾರದ ಮೇಂ ಣೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ಬ ತ್ತಿ ಅವಧಿಗೆ ಸಂಬಂಧಿಸಿದ ಆ ವಿದನ್ನು ಕಂಪನಿಯು ನಿಕಟವಾ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನನ್ನ ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇದೆಯ ಮೂಲಕ ಬಂಡವಾಳದ ಬಗ ಕ್ಷಿದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 5 ಕಂಪನಿಯ ತಕ್ಷಣದ ದ್ರವೃತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ. ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ.	ಾಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾರ್ಟೋನ್ 5 ಲಿಮಿಟೆಡ್ ರವರನ್ನು ಇಲಿಮಿಟೆಡ್ ರವರನ್ನು ಎಂದು ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನಡ ಮೆಂದಿನ ಕೆಲವು ಕಹರಿವು ಹೊಂದಿರುತ್ತದೆ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಶೂರೈಕೆ ನಿರ್ಬಂಧದಿಂದ ಎಡು ಮುಂದುವರಿಯುವ	Sathyanarayana Setty Aadhaar No. 0806 4216 4) Sri Kruthik C.S. S/o.Sri Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has j marketable, right title and interest the and that apart from them there are no o persons/s having any right or claim ove schedule property and they have notent into any agreements/memorandun understanding etc., for sale or creatio rights therein. The owner further represe that he has not mortgaged, created any f interest and lien or encumbered the sche property or any part thereof in any ma
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ಮಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ನೆಕ್ಷರ್ ಕಾಂಪೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚರದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ನೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯ ಈಕ್ಷಟ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಕಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣವ ಪರಿವನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ ಡಿನೆಂಡಿ ಸೂಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯೂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣವ ಪರಿವನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ ಡಿಸೆಂಬರ್ 31, 2021ರಂತ ಸ್ವತ್ತು, ಘಟಕ ಮತ್ತು ಸಲಕರ ಹೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಶನವನ್ನು ಮ್ಯಾನೇಜ್ ಮೆಂಟ್ ಮರುವರಿಸಿಲೇವಿ ತುತ್ತ ಪ್ರಕ್ರಿಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಗಳಲ್ಲಿ ಯಾವುದೇ ವಸ್ತು ಬದಲಾವಣೆಗಳು ಆಗುವ ಪ್ರಕ್ರಿಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಿಗಳಲ್ಲಿ ಯಾವುದೇ ವಸ್ತು ಬದಲಾವಣೆಗಳು ಆಗುವ ಮರೈ 2017ರಲ್ಲಿ, ಆದಾಯ ತೆರಿಗೆ ಇಲಾಖೆಯ ಅಸೆಸ್ಮೊರಟ್ ವರ್ಷ 2012–13ರಿಂದ 24 ಪ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಟಿನ್ಗೆಗಳು ತಮ್ಮ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡರ್ಗಿಳ ಟೇನೆಂ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ನಿಧಿಯ ತ್ರೈಮಾಸಿಕದ ಅಂತ ಮಾಪನದ ಆಧಾರದ ಮೇಂ ಣೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ಬ ತ್ರಿ ಅವಧಿಗೆ ಸಂಬಂಧಿಸಿದ ದಿನ್ನು ಕಂಪನಿಯು ನಿಕಟವಾ 018–19ವರೆಗೆ ಆದಾಯ ತೆಸ ಪ್ರಾಥಮಿಕ ವಿಚಾರಣೆಯ ಭಾ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಬಗ ಕ್ಷಿದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವೃತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ. ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ನಗೆ ಕಾಯ್ದಿ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿದ	ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾರ್ಟೋನ್ 5 ನಿಂತರ, ಪನಾರ್ಟೋನ್ 5 ಲಿಮಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನಡ ಮೆಂದಿನ ಕೆಲವು ಕಹರಿವು ಹೊಂದಿರುತ್ತದೆ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಪೂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ರವು, ಇವುಗಳಿಗೆ ಕಂಪನಿ	Sathyanarayana Setty Aadhaar No. 0806 4216 4) Sri Kruthik C.S. S/o.Sri. Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1969, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has g marketable, right title and interest the and that apart from them there are no o persons/s having any right or claim ove schedule property and they have not ent into any agreements/memorandun understanding etc., for sale or creatio rights therein. The owner further repress that he has not mortgaged, created any i interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inti etc., on the schedule property, shall
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಕಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸೂರಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ನೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚರದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ನೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬಬದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯ ಈಕ್ಷಟ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹೂವದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು, ಘಟಕ ಮತ್ತು ಸಲಕರ ಹೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಶನವನ್ನು ಮ್ಯಾನೇಜ್ ಮೆಂಟ್ ಮರುಪರಿಸಿಲಿಸಲಿಸಿಡಿ, ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ದ ಅದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಶನವನ್ನು ನಿರ್ಣಯಿಸುವುದು ಅದರ ಸ್ವರೂಪ ಮ ಪತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಿಗಳಲ್ಲಿ ಯಾವುದೇ ವಸ್ತು ಬದಲಾವಣೆಗಳು ಆಗುವ ಮಲ್ರೆ 2017ರಲ್ಲಿ, ಆದಾಯ ತೆರಿಗೆ ಇಲಾಖೆಯು ಅಸೆಸ್ಮೆಮೆಂಟ್ ವರ್ಷ 2012–13ರಿಂದ 20 ಪ್ರಾರಂಥಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಏಟಿನ್ಗೆಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿನಿಸಿದರು / ಹಾಜರಾಗಿದ್ದರು. ಆರ್ಥಿಕ ವರ್ಷ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಇಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡರೆಗಳ ವಿತರ ನಿಯು ತ್ರೈಮಾಸಿಕದ ಅಂಪ ಮಾಪನದ ಆಧಾರದ ಮೇಂ ಕೆಗಳು, ಅಮೂರ್ತ ಸ್ವತ್ರುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚನ ಹೊಂದಾಣಿಕೆಗಳನ್ನು ಬ ತ್ರಿ ಅವಧಿಗೆ ಸಂಬಂಧಿಸಿದ ರ ರಿದನ್ನು ಕಂಪನಿಯು ನಿಕಟವಾ 018–19ವರೆಗೆ ಆದಾಯ ತೆಸ ಸ್ತಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನನ್ನ ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇರೆಯ ಮೂಲಕ ಬಂಡವಾಳದ ಒಂ ಕ್ಷಿದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವೃತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು ZOVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ. ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ನಗೆ ಕಾಯ್ದಿ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿಂ ಸಸ್ಮೆಯೆಂಟ್ ವರ್ಷ 2012–1300	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬದ್ರ ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನಡ ಮೇಲೆ ಸಂಭಾವ್ಯ ನದ ಮೇಲೆ ಸಂಭಾವ್ಯ ನದ ಮೇಲೆ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಪೂರೈಕೆ ನಿರ್ಬಂಧದಿಂದ ಬಹು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನವು, ಇವುಗಳಿಗೆ ಕಂಪನಿಂದ 2018–19ರವರೆಗಿನೆ	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule properly. It is represented Sri,C.N.Sathyanarayana Setty, vide deed dated: 03/05/1989, which has 1 duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has 1 marketable, right tille and interest thi and that apart from them there are no persons/s having any right or claim ove schedule property and they have notent into any agreements/memoradum understanding etc., for sale or creatio rights therein. The owner further repress that he has not mortgaged, created any i interest and liten or encumbered the sche property or any part thereof in any ma with any person. It is hereby informed the General Public a charge, lien, mortgage right lite or intify documentary evidence should notify
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಿಕನ್ನೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ನೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ಷಿಟ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣವನು ಹೊಂದಿರುವುರಿತ್ತಿ ಸಲಕರ ಹೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮರುವರಿಸಲಿಕ್ಷಿಟ್ ಪುರುಪರಿಸಲಿಸಿದೆ. ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ಅದಾಗ್ಯೂ ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ವಿರ್ಣಯಿಸುವುದು ಆದರ ಸ್ವರೂಪ ಮ ಪ್ರತ್ರೆಯೆಯಾಗಿದೆ. ಭವಿಷ್ಯದದ ಮೌಲ್ಯಮಾಪನವನ್ನು ನಿರ್ಣಯಿಸುವುದು ಆದರ ಸ್ವರೂಪ ಮ ಪ್ರತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಿಗಳಲ್ಲಿ ಯಾವುದೇ ಮತ್ತು ಬದಲಾವಣೆಗಳು ಆಗುವ ಮಲ್ಕೆ 2017ರಲ್ಲಿ, ಆದ್ರಾಯ ತೆರಿಗೆ ಇಲಾಖೆಯು ಅಸೆಸ್ಮಮೆಂಟ್ ವರ್ಷ 2012–13ರಿಂದ 20 ಪ್ರಾರಂಥಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಏಡೆನ್ಸಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದರು / ಹಾಜರಾಗಿದ್ದರು. ಆರ್ಥಿಕ ವರ್ಷ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದರು / ಹಾಜರಾಗಿದ್ದರು. ಆರ್ಥಿಕ ವರ್ಷ ಮತ್ತೆ ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿತ್ರಿಯಿಸಿದರು / ಹಾಜರಾಗಿದ್ದರು. ಆರ್ಥಿಕ ವರ್ಷ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ಲಾಹ್ಯ ಪ್ ಆರಂತರಿಕ ಮತ್ತು ಬ್ಲಾಹ್ಯ ಪ ಆರಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಮತ್ತು ಅವಿಗಳಲ್ಲಿ ಮತ್ತು ಬ್ರಾಹಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ ಆ ಮತ್ತು ಅಸೆಸ್ಮೆಂಟ್ ವರ್ಷ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇದೆಯ ಮೂಲಕ ಬಂಡವಾಳದ ಬ ಟ್ಟಿದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ರಾನುಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ಬೆಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿಂ ಸಸ್ ಮೆಂಟ್ ವರ್ಷ 2012–1306 5 2018–19ಕ್ಕೆ ಕ್ರಮವಾಗಿ ರೂ. 25	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬದ್ರ ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನಡ ಮೇಲೆ ಸಂಭಾವ್ಯ ನದ ಮೇಲೆ ಸಂಭಾವ್ಯ ನದ ಮೇಲೆ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಪೂರೈಕೆ ನಿರ್ಬಂಧದಿಂದ ಬಹು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನವು, ಇವುಗಳಿಗೆ ಕಂಪನಿಂದ 2018–19ರವರೆಗಿನೆ	Sathyanarayana Setty Aadhaar No. 0806 4216 4) Sri Kruthik C.S. Slo.Sri. Sathyanarayana Setty Aadhaar No: 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1969, which has I duly registered as document bearing No. 08-90 of book No. I, stored in volume 1014, at pages 111-121, in the office o Sub Registrar Rajajinagar and has i marketable, right title and interest thh and that apart from them there are no persons/s having any right or claim ove schedule property and they have notent into any agreements/memorandum understandling etc., for sale or creatio rights therein. The owner further repres that he has not mortgaged, created any f interest and lien or encumbered the sche property or any part thereof in any ma with any person. It is hereby informad the General Public a charge, lien, mortgage right title or ihu etc., on the schedule property, shall documentary evidence should notify undersigned and lodge their objection
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಕಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸೂರಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ನೆಕ್ಷರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚರದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಶನದ ಆಧಾರದ ಮೇಲೆ, ಸೆಮಿಕನ್ನೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬಬದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯ ಈಕ್ಷಟ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹೂವದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು, ಘಟಕ ಮತ್ತು ಸಲಕರ ಹೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಶನವನ್ನು ಮ್ಯಾನೇಜ್ ಮೆಂಟ್ ಮರುಪರಿಸಿಲಿಸಲಿಸಿಡಿ, ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ದ ಅದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಶನವನ್ನು ನಿರ್ಣಯಿಸುವುದು ಅದರ ಸ್ವರೂಪ ಮ ಪತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಿಗಳಲ್ಲಿ ಯಾವುದೇ ವಸ್ತು ಬದಲಾವಣೆಗಳು ಆಗುವ ಮಲ್ರೆ 2017ರಲ್ಲಿ, ಆದಾಯ ತೆರಿಗೆ ಇಲಾಖೆಯು ಅಸೆಸ್ಮೆಮೆಂಟ್ ವರ್ಷ 2012–13ರಿಂದ 20 ಪ್ರಾರಂಥಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಏಟಿನ್ಗೆಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿನಿಸಿದರು / ಹಾಜರಾಗಿದ್ದರು. ಆರ್ಥಿಕ ವರ್ಷ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ಲಾಹ್ಯ ಪ್ ಆರಂತರಿಕ ಮತ್ತು ಬ್ಲಾಹ್ಯ ಪ ಆರಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಪ ಆಂತರಿಕ ಮತ್ತು ಬ್ಲಾಹ್ಯ ಮತ್ತು ಅವಿಗಳಲ್ಲಿ ಮತ್ತು ಬ್ರಾಹಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ ಆ ಮತ್ತು ಅಸೆಸ್ಮೆಂಟ್ ವರ್ಷ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಯು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ– ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇದೆಯ ಮೂಲಕ ಬಂಡವಾಳದ ಬ ಟ್ಟಿದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ರಾನುಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ಬೆಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿಂ ಸಸ್ ಮೆಂಟ್ ವರ್ಷ 2012–1306 5 2018–19ಕ್ಕೆ ಕ್ರಮವಾಗಿ ರೂ. 25	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬದ್ರ ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನಡ ಮೇಲೆ ಸಂಭಾವ್ಯ ನದ ಮೇಲೆ ಸಂಭಾವ್ಯ ನದ ಮೇಲೆ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಪೂರೈಕೆ ನಿರ್ಬಂಧದಿಂದ ಬಹು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನವು, ಇವುಗಳಿಗೆ ಕಂಪನಿಂದ 2018–19ರವರೆಗಿನೆ	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule properly. It is represented Sri,C.N.Sathyanarayana Setty, vide deed dated: 03/05/1989, which has 1 duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has 1 marketable, right tille and interest thi and that apart from them there are no persons/s having any right or claim ove schedule property and they have notent into any agreements/memoradum understanding etc., for sale or creatio rights therein. The owner further repress that he has not mortgaged, created any i interest and liten or encumbered the sche property or any part thereof in any ma with any person. It is hereby informed the General Public a charge, lien, mortgage right lite or intify documentary evidence should notify
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸೂರಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಿಕನ್ಷೆಕ್ಟರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಿದರಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ಷೆಕ್ಷರ್ ಕಾಂಡ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿನ್ನ ಕ್ರ ತ್ರಿತ್ರೆಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಗಾದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ ಹೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮರುತುರಿತೇರಿಸಲಾಗಿದ ುರುಡಗಾದ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ರ ಅದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ಮಾಧ್ಯವೆ ಸೂರಿ ಹುರಿಕಿಂಡಿದೆ ಮತ್ತು ರ ಅದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ನೀರಾಯಿಸುವುದು ಆದರ ಸ್ವರೂಪ ಮ ಪ್ರತ್ರೆಯೆಯಾಗಿದೆ. ಭವಿಷ್ಯದ ಆರ್ಥಿಕ ಪರಿಸ್ಥೆ ಮಾಪಾಸಿದ ಮತ್ತು ಬದಲಾವಣೆಗಳು ಆಗುವ ಬುತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿನೇವರು / ಹಾವರಾಗಿದ್ದರು. ಆರ್ಥಿಕ ವರ್ಷ ಮತ್ತು ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕ್ರಿಯಿಸಿದರು / ಹಾವರಾಗಿದ್ದರು. ಆರ್ಥಿಕ ವರ್ಷ ಮತ್ತು ಅದೇ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಹೊಂದಿಸಿದ ನಂತರ) ಮತ್ತ ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿಗೆ ಅನುರ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ 'ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ಲಾಹ್ಯ ಪ್ರಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ಕರ್'ಗಳ ಟೀನೆಂಟ್ ಉದ್ಯಮದಲ್ಲಿ ಬೆಟ್ ಟ್ ಇರುವ ಆರ್ಡ್ಯಮದಲ್ಲಿ ಬೆ ಟ್ ಇರುವ ಆರ್ಡ್ಯಮದಲ್ಲಿ ಬೆ ಟ್ ಎರೆಂಟ್ ಗಳ ವಿತರ ಸಿನಿಯು ತ್ರೈಮಾಸಿಕದ ಅಂಪ ಮಾಪನದ ಆಧಾರದ ಮೇಲ ಡೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಶನದಲ್ಲಿ C ಬೆಟ್ಟಿನ ಹೊಂದಾಣಿಕೆಗಳನ್ನು 1 ಪ್ರ ಅವಧಿಗೆ ಸಂಬಂಧಿಸಿದ 6 ಬದನ್ನು ಕಂಪನಿಯು ನಿಕಟವಾ 118–19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಂಟ್ ವಷಣ ಗಟಗಳ ಆದಾಯ ತೆರಿಗೆ ಡಿವ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ– ಪೂರೈಕೆ ಪರಿಸ್ಥಿತಿ ಸ್ವಿರವಾಗುವ ಭೇಯ ಮೂಲಕ ಬಂಡವಾಳದ ಒ ಸ್ವಿದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ವಾ ನಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಡುಕೊಂ ನಿ ಗಮನಿಸುತ್ತದೆ. ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸಸ್ ಮೆಂಟ್ ವರ್ಷ 2012–1300 5 2018–19ಕ್ಕೆ ಕ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ	ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನ ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಇಲ್ಲಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರೈಕೆ ನಿರ್ಬಂಧದಿಂದ ಬಹು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನವು, ಇವುಗಳಿಗೆ ಕಂಪನಿ ಂದ 2018–19ರವರೆಗಿನೆ .62 ಕೋಟಿ (ಮುಂದಕ್ಕೆ ಕದಲ್ಲಿ, ಆದಾಯ ತೆರಿಗೆ	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluur-560 represent that they are the absolute o of the schedule properly. It is represented Sri,C.N.Sathyanarayana Setty, vide deed dated: 03/05/1989, which has I duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has y marketable, right tille and interest thi and that apart from them there are no persons/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and liten or encumbered the sche property or any part thereof in any ma with any person. It is hereby informed the General Public a charge, lien, mortgage right tille or intib etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fa which, my client shall proceed with the ad
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಿಕನ್ಷೆಕ್ಷರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಿದರಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ಷೆಕ್ಷರ್ ಕಾಂಡ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿನ್ನ ಕ್ರ ತ್ರಿತ್ರೆಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿದ್ದು ಹಲ ರೈಸ್ಥಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಗಾದ ಹರವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರೀಣವು ಬೇರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ರು ಘಟಕ ಮತ್ತು ಸಲಕರ ಹೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮರೂವಿರುವಡಿದ ಮತ್ತು ಂ ಆದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ಮಾಧ್ಯದೇಜ್ ಮೆಂಟ್ ಮರುವರಿಸಿರುತಿದಿದೆ ಮತ್ತು ಂ ಆದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ನೀತ್ಯಯಾಸುವುದು ಆದರ ಸ್ವರೂಪ ಮ ಪ್ರತ್ರೆಯೆಯಾಗಿದೆ. ಭವಿಷ್ಯದ ಆರ್ಥಿಕ ಪರಿಸ್ಥತಿಯಲು ಆಸಿಸ್ಮೆಮೆಂಟ್ ವರ್ಷ 2012–130ಂದ 20 ಪ್ರಾರಂಭಿಸಿತ. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ವಿಚಿನ್ನಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದರು / ಹಾವರಾಗಿದ್ದರು. ಆರ್ಥಿಕ ವರ್ಷ ಮತ್ತು ಅದರ ಹಿಂದಿನ ವರ್ಷಗಳನ್ನು ಸರಿತೊಂದಿಸಿದ ನಂತರ) ಮತ್ತ ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿಗೆ ಅನ್ ಹಿಯ್ದೆಯ ಸೆಕ್ಷೆನ್ 154ರ ಅಡಿಯಲ್ಲಿ ಕಂಪನಿಯು ಅಸೆಸ್ಮಾಂಟ್ ವರ್ಷ 2012–130ಂದ ಆ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಇದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ಲಾಹ್ಯ ಪ್ರಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಟೇನೆಂಟ್ ಉದ್ಯಮದಲ್ಲಿ ಬೆ ಟ್ ಇಂಭಿಪ್ರಾಮಾಸಿಕದ ಅಂಪ ಮಾಪನದ ಆಧಾರದ ಮೇಂ ರೈಟ್ಟನ ಹೊಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಆ ಬದನ್ನು ಕಂಪನಿಯು ನಿಕಟವಾ 118–19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಂಟ್ ವರ್ಷ ಣವಾಗಿ, 2020ರ ಸೆನ್ನೆಂಬ ಸೆಸ್ಮೆಂಟ್ ವರ್ಷ 2018	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಟಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ– ಪೂರೈಕೆ ಪರಿಸ್ಥಿತಿ ಸ್ವಿರವಾಗುವ ಭೇಯ ಮೂಲಕ ಬಂಡವಾಳದ ಒ ಸ್ವಿದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ವಾ ಸಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೋ ನಿ ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿ ಅಸೆಸ್ ಮೆಂಟ್ ವರ್ಷ 2012–1300 2018–19ಕ್ಕೆ ಕ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶಡಿ ಆದೇಶಗಳು	ಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಸಿವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನದ ಮೇಲೆ ಯಾವುದೇ ಸ್ಥತ್ರುಗಳ ಮೌಲ್ಯಗಳನ್ನು ಸೂರೈಕೆ ನಿರ್ಬಂಧದಿಂದ ರಾತು ಮುಂದುವರಿಯಾವ ಅಡಿಯಲ್ಲಿ ಕ್ರಮಗಳನ್ನು ನವ 2018–19ರವರೆಗಿನೆ ನಿಂ2 ಕೋಟಿ (ಮುಂದಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ವೀಕರಿಸಿದೆ. ಹಿಂದಿನ	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri,C.N.Sathyanarayana Setty, vide deed dated: 03/05/1969, which has I duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has i marketable, right tilte and interest this and that part from them there are no persona/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repres that he has not mortgaged, created any f interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inti etc., on the schedule property, shall documentary evidence should notify undersigned and lodge their objection claims within filteen (15) days from the of this notice with the undersigned, fa which, my client shall proceed with the at mentioned transaction/s.
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಿಕನ್ವೆಕ್ಷರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುತ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮವೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ತಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮವೆಂಟ್ ಮರುಪರುಪರಿಸಲಿಸಿದೆ. ಉರಟಾಗುವ ಎಲ್ಲಾ ಪರಿಗೆ ಇಲ್ಲಾಮೊಸಡನವನ್ನು ನಿರ್ಣಯಿಸುವುದು ಅದರ ಸ್ವರೂಪ ಮ ಪ್ರಶರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಡೆನ್ನಿಗಳು ತಮ್ಮ ಮತ್ತೆ ಅದರ ಅಧಿಕಾರಗಳು ಸೂಕ್ತವಾಗಿ ಪ್ರತಿಕ್ರಿಯಿನಿಂಡಿಗೆ ಮತ್ತು ರಾತ್ ವಿಷ್ಣ 2012–130ಂದ 24 ಮತ್ತು ಅದರ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಸಲು ಕಂಪನಿಯ ಅರ್ಜೆ ವರ್ಷ 2012–130ಂದ 24 ಡುಮಾಂಡ ಒಂದಿನ ವರ್ಷಗಳ ನಷ್ಟಗಳನ್ನು ಸರಿಪಡೊಂದಿಸಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇತಗಳಲ್ಲಿನ ಕೆಲವು ದೋಪಗಳನ್ನು ಸರಿಪಡಿಸಲು ಕಂಪನಿಯ ಅರ್ಜಿಗೆ ಎನ್ಗೆಗಳನ್ನು ಅನು ಕಾಯ್ಡೆಯ ಸೆಕ್ಷನ್ 154ರ ಅಡಿಯಲ್ಲಿ ಕಂಪನಿಯು ಅಸೆಸ್ಮಾದಂಟ್ ವರ್ಷ 2012–130ಂದ ಆ ಡಿಮಾಂಡ್ ಆದೇತಗಳಲ್ಲಿನ ಕೆಲವು ಧೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಷನ ನಿತ್ಗಗಳನ್ನು ಅನು	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ 'ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ರಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ೂೇನೆಂಟ್ ಉದ್ಯಮದಲ್ಲಿ ಬೆ ಟ್ ವಾರಂಟ್ ಗಳ ಮತ್ತು ಬ್ರ ಸ್ತುತ ಇರುವ ಆರ್ಡೇರ್ಗಳ ಟೇನ ಹಾರಂಟ್ ಗಳ ವಿತರ ಸಮಾಪನದ ಆಧಾರದ ಮೇರ ಹೊಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಟ್ಟಿನ ಹೊಂದಾಣಿಕೆಗಳನ್ನು 1 ಪ್ರಥಮಿಕ ವಿಚಾರಣೆಯ ಭಾ ತಿರ18–19ವರೆಗೆ ಆದಾಯ ತೆರೆ ಪ್ರಾಥಮಿಕ ವಿಚಾರಣೆಯ ಭಾ ತಿರ19–20ನೇ ಸಾಲಿನಲ್ಲಿ ಎಷ್ ಕಟಗಳ ಆದಾಯ ತೆರಿಗೆ ಡಿಪ ಣವಾಗಿ, 2020ರ ಸೆಪ್ಟೆಂಬ ಸಸ್ಮೆಯೆಂಟ್ ವರ್ಷ 2018	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ವೆ ನೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಖನ್ನಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿದ ಲೆ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಂತೆ ಇತರ ಗ ದ್ದುಪಡಿ ಆದೇಶಗಳಂತೆ ಇತರ ಗ	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ರಿವು ರಾಜ್ಯ ಸರ್ಕಾರಗಳು ೧೦೦೫ ನರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ೯೦೦೫ ಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ೫ ಹರಿವು ಹೊಂದಿರುತ್ತದೆ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರೈಕೆ ನಿರ್ಬಂಧದಿಂದ ರಿಡು ಮುಂದುವರಿಯುವ ೧೦೫ ಮುಂದುವರಿಯುವ ೧೯೫ ಕೆಂಬರಿ ಕೆಂಗೆನೆ ೩ ಸ್ವೀಕರಿಸಿದೆ. ಹಿಂದಿನ ಗಾನೆಯ ದೋಷಗಳನ್ನು	Sathyanarayana Setty Aadhaar No. 0806 4216 4) Sri Kruthik C.S. Sio,Sri, Sathyanarayana Setty Aadhaar No: 3130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluur-560 represent that they are the absolute o of the schedule properly. It is represented Sri,C.N.Sathyanarayana Setty, vide deed dated: 03/05/1989, which has 1 duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has y marketable, right tille and interest thi and that apart from them there are no persons/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and liten or encumbered the sche property or any part thereof in any ma with any person. It is hereby informed the General Public a charge, lien, mortgage right tille or intib etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fa which, my client shall proceed with the ad
ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಿಕನ್ಷೆಕ್ಟರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ಷೆಕ್ಷರ್ ಕಾಂಡ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮೆಯೆ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿದ್ದು ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದ್ದಿ ಡಿಸುತ್ತದೆ ಪ್ರಸ್ತುತೆಯಲ್ಲಿ ಕಂಪನಿಯು ಹಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಪುರಪ್ಪಡ ಪರಿಣಾಮ ಬೇರುವುದಿಲ್ಲ ಡಿಸಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸುಕರ ಉಂಟಾಗುವ ಎಲ್ಲಾ ಪರಿಗೆ ಇಲ್ಯಾಮೇಶನನನ್ನು ಮ್ಯಾನೇಜ್ಮಾಂಟ್ ಮರಪರಿತರಿವಿಕಲಿಸದ ುಂಟಾಗುವ ಎಲ್ಲಾ ಪರಿಗೆ ಇಲ್ಯಾಮೆಂಟ್ ನ1, 2021ರಂತೆ ಸ್ವತ್ತು ಘಟಕ ಮತ್ತು ಸುಕರ ಹುಡ್ತುರ ಪರಿಣಾಮ ಬೇರುವುದಿಲ್ಲ ಡಿಸೆಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸುಕರ ಹುರ್ತುರಿಯಾಗಿದೆ. ಭವಿಷ್ಯದ ಆರ್ಥಿಕ ಪಾಲ್ಯಮಾಶನವನ್ನು ನೀಟ್ ಮೆಂಟ್ ಮರ್ಪ 2012–130ಂದ 20 ಸ್ರಾಶರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಡೆನ್ನಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿತಿಗಳಲ್ಲಿ ಯಾವುದೇ ವರ್ಷ 2012–130ಂದ 20 ಸಾಸ್ ಮೆಂಟ್ ಗಳನ್ನು ನಡೆಸಲಾಯಿತು ಮತ್ತು ಕಂಪನಿಯು ಅಸೆಸ್ಮಾನುಡಿಟ್ ವರ್ಷ 2012–130ಂದ 20 ಡಮಾಂಡ್ ಆದೇಶಗಳಲ್ಲಿ ಕೆಲವು ದೋಷಗಳನ್ನು ಸರಿಪಡೊಂದಿಸಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಪಗೆ ಎನ್ನುಗಳನ್ನು ಅನು ಸರಿಪಡಿಸಲಾಯಿತು, ಇದರ ಪರಿಣಾಮವಾಗಿ ಸಂಚತ ನಿವ್ವಳ ಮರುಪಾವತಿ ಸ್ಥಾನಿವಿದೆ. ಮೇಲೆ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ರಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಗೋನೆಂಟ್ ಉದ್ಯಮದಲ್ಲಿ ಬೆ ಟ್ ವಾರಂಟ್ ಗಳ ಮತ್ತು ಬ ಪ್ರ ಪರಂಟ್ ಗಳ ಮತ್ತು ಬ ಸುಮ ವಾರಂಟ್ ಗಳ ವಿತರ ಭಿನಿಯು ತ್ರೈಮಾಸಿಕದ ಅಂಪ ಮಾಪನದ ಆಧಾರದ ಮೇಲ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಶನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ಬ ತ್ರು ಅವಧಿಗೆ ಸಂಬಂಧಿಸಿದ e ರಿದನ್ನು ಕಂಪನಿಯು ನಿಕಟವಾ ಗಿತ–19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಂಟ್ ವರ್ಷ ಆಟಗಳ ಆದಾಯ ತೆರಿಗೆ ಡಿಪ ಣವಾಗಿ, 2020ರ ಸೆವೈಂಬ ಸೆಸ್ಮೆಂಟ್ ವರ್ಷ 2018	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಜಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮೆತ್ತು ಜಾರ್ ಗತಗೊಳಿಸುವಲ್ಲಿ ವೆರೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ರಿತತೆಗಳನ್ನು ಗಮನದಲ್ಲಿಟ್ಟುಕೊಂ ದಿ ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿ ಅಸೆಸ್ ಮೆಂಟ್ ವರ್ಷ 2012–1300 2018–19ಕ್ಕೆ ಕ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶಡಿ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಂತೆ ಇತರ ಗ	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ಗಿವು ರಾಜ್ಯ ಸರ್ಕಾರಗಳು ೧ತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ಸವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ರಿತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರೃಕೆ ನಿರ್ಬಂಧದಿಂದ ರಿಡು ಮುಂದುವರಿಯುವ ರಿಡು ಮುಂದುವರಿಯುವ ರಿಡು ಮುಂದುವರಿಯುವ ಡಿ ಕೊಂಬಲ್ಲಿ ಕ್ರಮಗಳನ್ನು ನವು, ಇವುಗಳಿಗೆ ಕಂಪನಿ ರಿದ 2018–19ರವರೆಗಿನೆ 8,62 ಕೋಟಿ (ಮುಂದಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ವೀಕರಿಸಿದೆ. ಹಿಂದಿನ ಗಾನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ	Sathyanarayana Setty Aadhaar No. 0806 4216 4) SrI.Kruthik.C.S. S/o.Sri. Sathyanarayana Setty Aadhaar No. 03130 0836 all residing at No.321, Sum. 3rd A Cross Road, 2nd block, 3rd Sl Basaveshwarnagar. Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1989, which has duiy registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has marketable, right title and interest the and that apart from them there are no persons/s having any right or claim ove schedule property and they have not ent into any agreements/memorandun understanding etc., for sale or creatio rights therein. The owner further repress that he has not mortgaged, created any interest and lien or encumbered the sche property or any part thereof in any ma with any person. It is hereby informed the General Public a charge, lien, mortgagar right title or inti etc., on the schedule property, shall documentary evidence should notify undersigned and lodge their objectiom claims within filteen (15) days from the of this notice with the undersigned, fa which, my client shall proceed with the at mentioned transaction's. <u>SCHEDULE ROPERTY</u> All tha piece and parcel of immov
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಟರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಡ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ತಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮದಶವಿತ್ರಿಸಲಾಲಿದ ಮತ್ತು ಪ್ರಶ್ರೆಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮದಶ ಸದಶಿಂಡಿದೆ ಮತ್ತು ಅದಾಗ್ರೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ನಿರ್ಣಯಸ್ತಾರು ಅದರ ಸ್ವರೂಪ ಮ ಪ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಡೆನ್ನಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿತಿಗಳಲ್ಲಿ ಯಾಪುವೇ ವರ್ತ 2012–130ಂದ 21 ಮತ್ತು ಅದರ ಅಧಿಕಾರಿಗಳು ಸೂಕ್ಷ್ಮವಾಗಿ ಪ್ರತಿಕ್ರಿಯಿನಿಟದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜೆಗೆ ಅನ್ನು ಹಿರಿಪಡಿ ಹಿರೇನೆ ಆರ್ಜಿಕ್ಗೆ ಅನುಗ ಕಯ್ದೆಯ ಸೆಕ್ಷನ್ 154ರ ಅಡಿಯಲ್ಲಿ ಕಂಪನಿಯು ಅಸೆಸ್ಮಾರಿಟ್ ವರ್ಷ 2012–13ರಿಂದ ಆ ಡಿಮಾಂಡ್ ಆದೇತಗಳಲ್ಲಿನ ಕೆಲವು ದೋಷಗಳನ್ನು ಸರಿಪಡೊರದಿಗೂ ರಂಪನಿಯ ಅರ್ಷೆಗೆ ಕನ್ನುಗಳನ್ನು ಅನು ಸರಿಪಡಿಸಲಾಯಿತು, ಇದರ ಪರಿಣಾಮವಾಗಿ ಸಂಚತ ನಿವ್ವಳ ಮರುಪಾವತಿ ಸ್ಥಾನವಿದೆ ಮೇಲೆ ವಿರುರ ಕ್ರ ಕಾಪಗಳಲ್ಲಿನ ಕೆಲವು ದೋಷನಾಗಿನ ಸೂರತ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬ್ರಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಗೋನೆಂಟ್ ಉದ್ಯಮದಲ್ಲಿ ಬೆ ಟ್ ವಾರಂಟ್ ಗಳ ಮತ್ತು ಬ ಪ್ರ ಪರಂಟ್ ಗಳ ಮತ್ತು ಬ ಸುಮ ವಾರಂಟ್ ಗಳ ವಿತರ ಭಿನಿಯು ತ್ರೈಮಾಸಿಕದ ಅಂಪ ಮಾಪನದ ಆಧಾರದ ಮೇಲ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಶನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ಬ ತ್ರು ಅವಧಿಗೆ ಸಂಬಂಧಿಸಿದ e ರಿದನ್ನು ಕಂಪನಿಯು ನಿಕಟವಾ ಗಿತ–19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಂಟ್ ವರ್ಷ ಆಟಗಳ ಆದಾಯ ತೆರಿಗೆ ಡಿಪ ಣವಾಗಿ, 2020ರ ಸೆವೈಂಬ ಸೆಸ್ಮೆಂಟ್ ವರ್ಷ 2018	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಜಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮೆತ್ತು ಜಾರ್ ಗತಗೊಳಿಸುವಲ್ಲಿ ವೆರೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ರಿತತೆಗಳನ್ನು ಗಮನದಲ್ಲಿಟ್ಟುಕೊಂ ದಿ ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿ ಅಸೆಸ್ ಮೆಂಟ್ ವರ್ಷ 2012–1300 2018–19ಕ್ಕೆ ಕ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶಡಿ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಂತೆ ಇತರ ಗ	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ಗಿವು ರಾಜ್ಯ ಸರ್ಕಾರಗಳು ೧ತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ಸವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ರಿತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರೃಕೆ ನಿರ್ಬಂಧದಿಂದ ರಿಡು ಮುಂದುವರಿಯುವ ರಿಡು ಮುಂದುವರಿಯುವ ರಿಡು ಮುಂದುವರಿಯುವ ಡಿ ಕೊಂಬಲ್ಲಿ ಕ್ರಮಗಳನ್ನು ನವು, ಇವುಗಳಿಗೆ ಕಂಪನಿ ರಿದ 2018–19ರವರೆಗಿನೆ 8,62 ಕೋಟಿ (ಮುಂದಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ವೀಕರಿಸಿದೆ. ಹಿಂದಿನ ಗಾನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ	Sathyanarayana Setty Aadhaar No. 0806 4216 4) Sri Kruthik C.S. Slo,Sri, Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri C.N. Sathyanarayana Setty, vide deed dated: 03/05/1969, which has I duly registered as document bearing No. 08-90 of book No. I, stored in volume 1014, at pages 111-121, in the office o Sub Registrar Rajajinagar and has i marketable, right tilte and interest thi and that apart from them there are no persons/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repres that he has not mortgaged, created any in interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inti etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fa which, my client shall proceed with the at mantioned transaction/s. <u>SCHEDULE PROPERTY</u> All that piece and parcel of immow property bearing Site No. 11, Municipa 11/B, property no. 11/B, P.I.D.No.43-1
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರವೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರವೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಿಕನ್ವೆಕ್ಷರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಲಾಟವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ವೆಕ್ಷರ್ ಕಾಂಡ ತೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ತಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಡಾತ ಹಲವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದ್ರಿ, ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ ಹೊಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮಮೆಂಟ್ ಮರಪರಿಕಲಿಸಿದೆ. ಉಂಡೂಗುವ ಎಲ್ಲಾ ಪರಿಗೆ ಇಲ್ಲಾಖೆಯ ಅಸೆಸ್ಮರೆಂಟ್ ಮರ್ಷ 2012–130ಂದ 21 ಪ್ರಾರಂಥಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಂಪನಿಯು ಆಸಿಸ್ಮಮೆಂಟ್ ವರ್ಷ 2012–130ಂದ ರ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿಂಡರು ಕಂಪನಿಯ ಅಸೆಸ್ಮೆ ಎಡು ವರ್ಷ ಮತ್ತ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದರು / ಹಾವರಾಗಿದ್ದರು. ಆರ್ಥಿಕ ವರ್ಷ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿನಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇತಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿ ಗತ್ತಿ ಎಡಿಕ್ ಹಿಮೇಳನ್ನು ಅನೆ ಸಿಗೆಸ್ ತಾರ ಮ ತಿರುಪಡಿಸಲಾಯಿತು, ಇದರ ಪರಿಣಮವಾಗಿ ಸಂಚಿತ ನಿವ್ವಳ ಮರುಪಾವತಿ ಸ್ಥಾನವಿದೆ. ಮೇಲೆ ವಿರುದ್ಧ ಕಂಪನಿಯ ಅರ್ಪೀ ಸಲ್ಲಿಸಿದೆ. ಈ ಪ್ರಕ್ರಿಯೆಗಳು / ನೋರಟೀಸ್ಗಳು ಕಂಪನಿಯ ಸ ಬಿರುಪಡಿಸಲಾಯಿತು, ಇದರ ಪರಿಗಣವಾವಾಗಿ ಸಂಚಿತ ನಿವ್ವಳ ಮರುಪಾವತಿ ಸ್ಥಾನವಿದೆ. ಮೇಲೆ ವಿರುದ್ಯ ಕಂಪನಿಯ ಅರ್ಭಿ ಸಲ್ಲಿಸಿದೆ. ಈ ಪ್ರಕ್ರಿಯೆಗಳು / ನೋರಟಿಸಿದೆ ಮಲ್	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ 'ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸುತ್ತ ಇರುವ ಆರ್ಡೇರ್ಗಳ ಖೇನೆಂಟ್ ಉದ್ಯಮದಲ್ಲಿ ಬೆ ಟ್ ವಾರಂಟ್ ಗಳ ಮತ್ತು ಬ ಸುತ್ತ ಇರುವ ಆರ್ಡೇರ್ಗಳ ಖೇನೆ ವಾರಂಟ್ ಗಳ ವಿತರ ಸಿದಿಯ ತೈಮಾಸಿಕದ ಅಂಪ ಮಾಪನದ ಆಧಾರದ ಮೇರ ಕೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದಲ್ಲಿ C ಬೆಟ್ಟಿನ ಹೊಂದಾಣಿಕೆಗಳನ್ನು 1 ಪ್ರಅವಧಿಗೆ ಸಂಬಂಧಿಸಿದ ಅಂಪ ಬೆಟ್ಟಿನ ಹೊಂದಾಣಿಕೆಗಳನ್ನು 1 ಪ್ರತ ವಿಭಾರಣಿಯ ಭಾ 2019–20ನೇ ಸಾಲಿನಲ್ಲಿ ಅ ಮತ್ತು ಅಸೆಸ್ಮೆಂಟ್ ವರ್ಷ ಇಟಿಗಳ ಆದಾಯ ತೆರಿಗೆ ಡಿಕ ಣವಾಗಿ, 2020ರ ಸೆಪ್ಟೆಂಬ ಸಸ್ಮೆಯಟ್ ವರ್ಷ 2018 ಮತಿಸಲಾಯಿತು ಮತ್ತು ತಿ ತಿಳಿಸಲಾದ ಅಸೆಸ್ಮೆಂಟ್ ಶಣಕಾಸಿನ ಫಲಿತಾಂಶಗಳ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಜಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇಯ ಮೂಲಕ ಬಂಡವಾಳದ ಒ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 3 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾತ್ರುಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ರಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿದ ಸಸ್ ಮೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿಗ	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೧೦೦೫ ನರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ೯೦೦೫ ಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ೫ ಹರಿವು ಹೊಂದಿರುತ್ತದೆ ರತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರ್ಕೆ ನಿರ್ಬಂಧದಿಂದ ಬಹು ಮುಂದುವರಿಯುವ ೧೦೦೫ ವರಿಂದುವರಿಯುವ ೧೦೦೫ ಮುಂದುವರಿಯುವ ೧೦೦೫ ವರಿಂದುವರಿಯುವ ೧೦೦೫ ವರಿಂದುವರಿಯುವ ೧೦೦೫ ರಿರಿ-19ರವರೆಗಿನೆ ೧.62 ಕೋಟಿ (ಮುಂಡಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ವೀಕರಿಸಿದೆ. ಹಿಂದಿನ ಗಾನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು	Sathyanarayana Setty Aadhaar No. 0806 4216 4) SrI.Kruthik.C.S. S/o.Sri. Sathyanarayana Setty Aadhaar No. 03130 0836 all residing at No.321, Sum. 3rd A Cross Road, 2nd block, 3rd Sl Basaveshwarnagar. Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1989, which has duiy registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has marketable, right title and interest the and that apart from them there are no persons/s having any right or claim ove schedule property and they have not ent into any agreements/memorandun understanding etc., for sale or creatio rights therein. The owner further repress that he has not mortgaged, created any interest and lien or encumbered the sche property or any part thereof in any ma with any person. It is hereby informed the General Public a charge, lien, mortgagar right title or inti etc., on the schedule property, shall documentary evidence should notify undersigned and lodge their objectiom claims within filteen (15) days from the of this notice with the undersigned, fa which, my client shall proceed with the at mentioned transaction's. <u>SCHEDULE ROPERTY</u> All tha piece and parcel of immov
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸವಲ್ಲಿ ಹಣಕಾಸು ಫಲಿತಾಂಶಗಳ ಅನುವೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಕನ್ನೆಕ್ಟರ್ ಕಾಂಡೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿರಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ನೆಡರ್ ಕಾಂಪ ತೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮೆಯ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ತಿಟಿ ಷೇರುಗಳು ಮತ್ತು ವಿಶ್ವ ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಮಹತ್ಯದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸಲಕರ ಹೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮವೆಂಟ್ ಮರುಪರಿಕಲಿಸಿದೆ. ಉರಣಾಗುವ ಎಲ್ಲಾ ಪರಿಗಾಮಗಳನ್ನು ಮ್ಯಾನೇಜ್ಮವೆಂಟ್ ಮದೇ 2012–130ಂದ 20 ಪ್ರಾತರೆಯಿಸುತ. 2017ರಲ್ಲಿ, ಅವಾಯ ತೆರಿಗೆ ಇಲಾಖೆಯ ಅಸೆಸ್ಮವೆಂಟ್ ವರ್ಷ 2012–130ಂದ 20 ಪುರತ್ರ ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದ್ರ ಸರಾಪರಿಗದ್ದರು. ಆರ್ಥಿಕ ವರ್ಷ ಮತ್ತ ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದ್ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇತಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿಗೆ ಅನುಗ ಕಾಯ್ಡೆಯ ಸೆಕ್ಷನ್ 154ರ ಅಡಿಯಲ್ಲಿ ಕಂಪನಿಯು ಅಸೆಸ್ಮೆಂಟ್ ವರ್ಷ 2012–130ಂದ ಆ ಡಿಮಾಂಡ್ ಅದೇತಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರಪೇಗೆ ಅನಗನ ಹಿರುದು ಆದೇತಗಳಲ್ಲಿನ ಕೆಲವು ದೋಷಗಳನ್ನು ಸರಿಪಡೊರಗಿಸು ಕಂಪನಿಯ ಅರ್ಪೆಗೆ ಮಲ್ ವಿರುದ್ನ ಕಂಪನಿಯ ಅರ್ಪೀಲ್ ಸಲ್ಲಿಸಿದೆ. ಈ ಪ್ರತಿಕ್ರಿಯಿಸಿಗು / ನೋರಟೀಸ್ಗಗಳು ಕಂಪನಿಯ ಸ ಬಿರದುವಿದಲಿವೆಂಬುದು ಕಂಪನಿಯ ದೃಷ್ಠಿಕೋನವಾಗಿದೆ.	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬಾಹ್ಯ ಪ ಹಕರ ಪಾವತಿಗಳಲ್ಲಿ ಮತ್ತು ಬ ಸುತ್ತ ಇರುವ ಆರ್ಡೇರ್ಗಳ ಮಾಪನದ ಆರ್ಥರೆಗಳ ವಿತರ ಭೆನೆ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ಭೆನೆ ಹುಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಅಂ ಜಿಟ್ಟಿನ ಹೊಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಅಂ ಜಿಟ್ಟಿನ ಹೊಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಭೆ ಬರೆನ್ನು ಕಂಪನಿಯು ನಿಕಟವಾ ರಿ18–19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ ಅ ಮತ್ತು ಅಸೆಸ್ಮೆಂಟ್ ವರ್ಷ ಲಿ18–20ನೇ ಸಾಲಿನಲ್ಲಿ ಅ ಮತ್ತು ಅಸೆಸ್ಮೆಂಟ್ ವರ್ಷ 2018 ಮತಿಸಲಾಯಿತು ಮತ್ತು ತಿ ತಿಳಿಸಲಾದ ಅಸೆಸ್ಮೆಂಟ್ ಶಾಕಾಸಿನ ಫಲಿತಾಂಶಗಳ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಖನ್ನಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿದ ಬೆಸ್ ಮೆಂಟ್ ವರ್ಷ 2012–130 ದ್ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ:	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ರಿವು ರಾಜ್ಯ ಸರ್ಕಾರಗಳು ೧೦೦೫ ನರ್ಶನಾಮವನ್ನು ಮತ್ತು ಸಶ್ರಾತ ಡಿಸೆಂಬರ್ 31, ೯೦೦೫ ಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ೫ ಹರಿವು ಹೊಂದಿರುತ್ತದೆ ರಾತ್ರು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರ್ಕೆ ನಿರ್ಬಂಧದಿಂದ ರಾತು ಮುಂದುವರಿಯುವ ರಾತು ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದತೆ, ೧೦೫ ಕೆಂಟಿ (ಮುಂಡಕ್ಕೆ ೯೦೭೫ ಕೊಟಿ (ಮುಂಡಕ್ಕೆ ೯೦೭೫ ಕೊರುಗಳನ್ನು ದಿವಾದಿತ ನಿರಾಕರಣೆಗಳ ಕೊಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸಂಕ	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No: 3130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule properly. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 089-90 of book No. I, stored in volume 1014, at pages 111-121, in the office o Sub Registrar Rajajinagar and has i marketable, right title and interest thi and that apart from them there are no persons/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and liten or encumbered the sche property or any part thereof in any ma with any person. It is hereby informed the General Public a charge, lien, mortgage right title or inti- etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fa which, my client shall proceed with the at mentioned transaction's. <u>SCHEDULE PROPERTY</u> All that piece and parcel of immov property bearing Site No. 11, Municipa 11/8, property no. 11/8, PLD.No.43- situated at 4th Stage, Rajainagar Indu Town, Bengaluu, admeasuring Eas West: 30 ft and North to South: 22 ft, i
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ತಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸವಲ್ಲಿ ಹಣಕಾಸು ಫಲಿತಾಂಶಗಳ ಅನುವೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಕನ್ನೆಕ್ಟರ್ ಕಾಂಪೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿರಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ನೆಡರ್ ಕಾಂಪ ತೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮೆಯೆ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ಷಿಟಿ ಷೇರುಗಳು ಮತ್ತು ವಿರಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸೆಮಿಕನ್ನೆಡರ್ ಕಾಂಪ ಡೈಸ್ಮಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತೆ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮಾ್ಯನೇಜ್ಮಮೆಂಟ್ ಮರುಪರಿಸಲಿಸಿದು. ಬಂಡುಪರುವ ಬೇರುವುದಿಲ್ಲ ಬಿಡು ಯರೂಸಾರು ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ಂ ಆದಾಗ್ಯೂ, ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ನಿರ್ಣಯಿಸುವುದು ಆದರ ಸ್ಥರೂಪ ಮುತ್ತ ಪ್ರಾತ್ರೆಯಿಯಾಗಿದೆ. ಭವಿಷ್ಯದ ಆರ್ಥಿಕ ಪರಿಸ್ಥಿತಿಗಳಲ್ಲಿ ಯಾಪುರದೇ ವರ್ಷ 2012–130ಂದ 20 ಪ್ರಾತರದ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿತಿಗಳಲ್ಲಿ ಯಾಪುರಣೆ ವರ್ಷ 2017–130ಂದ 20 ಪುರುತ ಅದರ ಅಧಿಕಾರಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇತಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿನೆ ಎಳೆ. ಬರುಪಡಿಸಲಾಯತು ನುಷ್ಠ ಕಂಪನಿಯ ಅಸೆಸ್ಮೆ ಸರಿಪಡಿಸಲು ಕಂಪನಿಯ ಅರ್ಜಿಗೆ ಅನುಗ ಸಿರಪಡಿಸಲಾಯತು, ಇದರ ಪರಿಣಾಮವಾಗಿ ಸಂಚತ ವಿವ್ವಳ ಮರುಪಾವತಿ ಸ್ಥಾನವಿದೆ. ಮೇಲೆ ವಿರುದ್ನ ಕಂಪನಿಯ ಅಪೀಲ್ ಸಲ್ಲಿಸಿದ ಈ ಪ್ರತಿಧೆಯಿಸದು / ನೋರಟೀಸ್ಗಗಳು ಕಂಪನಿಯ ಸ ಬಿರುವೊಲ್ಡಲ್ಲಿ ಫೆಲ್ವವಿಗೆ ಪರಿಧಿದ ತಂಪ್ರ ಮಾರ್ ಸ್ಥೆಟಿ ಪ್ರೊರೇಟ್ ಪೊರ್ ವಿದಿಯ ವಿದ್ಯ ವಿರುದ್ಯ ಕಂಪನಿಯ ಅರ್ಪಿಲ್ ಸಲ್ಲಿಸಿದೆ. ಈ ಪ್ರಕ್ರಿಯೆಗಳು / ನೋರಟೀಸಗಗಳು ಕಂಪನಿಯ ಬ ಬೀರುವುದಿಲ್ಲವೆಯದು ಕಂಪನಿಯ ದೃಷ್ಠಿಕೋನವಾಗಿದೆ.	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬಾಹ್ಯ ಪ ಹಕರ ಪಾವತಿಗಳಲ್ಲಿ ಮತ್ತು ಬ ಸುತ್ತ ಇರುವ ಆರ್ಡೇರ್ಗಳ ಮಾಪನದ ಆರ್ಥರೆಗಳ ವಿತರ ಭೆನೆ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ಭೆನೆ ಹುಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಅಂ ಜಿಟ್ಟಿನ ಹೊಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಅಂ ಜಿಟ್ಟಿನ ಹೊಂದಾಣಿಕೆಗಳನ್ನು ಬ ತ್ತು ಅವಧಿಗೆ ಸಂಬಂಧಿಸಿದ ಭೆ ಬರೆನ್ನು ಕಂಪನಿಯು ನಿಕಟವಾ ರಿ18–19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ ಅ ಮತ್ತು ಅಸೆಸ್ಮೆಂಟ್ ವರ್ಷ ಲಿ18–20ನೇ ಸಾಲಿನಲ್ಲಿ ಅ ಮತ್ತು ಅಸೆಸ್ಮೆಂಟ್ ವರ್ಷ 2018 ಮತಿಸಲಾಯಿತು ಮತ್ತು ತಿ ತಿಳಿಸಲಾದ ಅಸೆಸ್ಮೆಂಟ್ ಶಾಕಾಸಿನ ಫಲಿತಾಂಶಗಳ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಖನ್ನಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿದ ಬೆಸ್ ಮೆಂಟ್ ವರ್ಷ 2012–130 ದ್ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ:	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ರಿವು ರಾಜ್ಯ ಸರ್ಕಾರಗಳು ೧೦೦೫ ನರ್ಶನಾಮವನ್ನು ಮತ್ತು ಸಶ್ರಾತ ಡಿಸೆಂಬರ್ 31, ೯೦೦೫ ಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ೫ ಹರಿವು ಹೊಂದಿರುತ್ತದೆ ರಾತ್ರು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಸೂರ್ಕೆ ನಿರ್ಬಂಧದಿಂದ ರಾತು ಮುಂದುವರಿಯುವ ರಾತು ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದುವರಿಯುವ ೧೦೫ ಮುಂದತೆ, ೧೦೫ ಕೆಂಟಿ (ಮುಂಡಕ್ಕೆ ೯೦೭೫ ಕೊಟಿ (ಮುಂಡಕ್ಕೆ ೯೦೭೫ ಕೊರುಗಳನ್ನು ದಿವಾದಿತ ನಿರಾಕರಣೆಗಳ ಕೊಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸಂಕ	Sathyanarayana Setty Aadhaar No. 0806 4216 4) SrI.Kruthik.C.S. Slo.Sri. Sathyanarayana Setty Aadhaar No. 3130 0836 all residing at No.321, Sum. 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute of of the schedule property. It is represented Sri.C.N.Sathyanarayana Setty, vide deed dated: 03/05/1969, which has I duly registered as document bearing No. 08-90 of book No. I, stored in volume 1014, at pages 111-121, in the office of Sub Registrar Rajajinagar and has is marketable, right tilte and interest this and that part from them there are no persona/s having any right or claim over schedule property and they have not ent into any agreements/memorandum understanding etc., for sale or creatio rights therein. The owner further repress that he has not mortgaged, created any in interest and lien or encumbered the sche property or any part thereof in any ma with any person. It is hereby informad the General Public a charge, lien, mortgage right title or inti etc., on the schedule property, shall documentary evidence should notify undersigned and lodge their objection claims within fifteen (19) days from the of this notice with the undersigned, fa which, my client shall proceed with the at mentioned transaction/s. <u>SCHEDULE PROPERTY</u> All that piece and parcel of immow property bearing Site No. 11, Municipa 11/B, property no. 11/B, P.I.D.No.43-1 stuated at 4th Stage, Rajajinagar Indu Town. Bengaluru, admeasuring Eas West: 30 ft and North to South: 32 ft, j measuring 2,760 sft, presently coming
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೇರ್ ಕಾಂತೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಲಿಂದಾಗಿ ಪ್ರ ವಿಳಿಯವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸಮಿಕನ್ವೇರ್ ಕಾಂಡೆ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದ ಮ್ಯಾನೇಜ್ ವೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯ ಈಕ್ಷಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕಗಳಲ್ಲಿ ಶುತ್ರಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದ ಮ್ಯಾನೇಜ್ ವೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯ ಕುಕ್ಷಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂಡಿದುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ ಮಾಪನವನ್ನು ಮ್ಯಾನೇಜ್ ಮೆಂಟ್ ಮರಪರಿಸಿದು. ಉಂಡೂಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ಬ ಅದಾಗ್ಯೂ ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ನಾ್ತನೇಜ್ ಮೆಂಟ್ ಮತ್ತ ಬರುವವಣೆಗಳು ಆಗುವ ಮಲ್ರೆ 2017ರಲ್ಲಿ, ಆದಾಯ ತೆರಿಗೆ ಇಲಾಖೆಯ ಅಸೆಸ್ ಮೆಂಟ್ ವರ್ಷ 2012–130ಂದ 24 ಪ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಏಡೆನ್ಗಿಗಳು ತಮ್ಮ ಮತ್ತೆ ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕ್ರಿತಿಗಳಲ್ಲಿ ಯಾಪುದೇ ವತ್ತ 2012–130ಂದ ಆ ಡಿಮಾಂಡ್ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕುಪನೆಯ ಅರ್ಜಿಕೆ ವರ್ಷ 2017–18 ಒಯ್ಯಲಾದ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಸು ಕುವತೆಂಟ್ ವರ್ಷ 2012–130ಂದ ಆ ಡೆಮಾಂಡ್ ಆದೇಶಗಳಲ್ಲಿ ನೆಲವು ದೋಷಗಳನ್ನು ಸರಿಪಡಿಸುರು ರಾಪ್ರ ತರ್ಪ 2012–130ಂದ ಆ ಡಿಮಾಂಡ್ ಆದೇಶಗಳಲ್ಲಿ ನೆಲವು ದೋಷಗಳನ್ನು ಸರಿಪಡಿಸಲು ಕುಪನೆಯ ಅರ್ಜಿಗೆ ಅನಗನ ತಿಯರು ಸೆಕ್ಷನ್ 154ರ ಅಡಿಯಲ್ಲಿ ಕಂಪವಿಯು ಅಸೆಸ್ ಮೆಂಟ್ ವರ್ಷ ನಷ್ಟಗಳಗನ್ನು ಅನು ಸರಿಪಡಿಸಲಾಗುತು, ಇದೆ ಪರಿಗಾಣಿನಂದ ಕೆಲವು ಮುಂದಕ್ಕೆ ಒಯ್ಯಲಾದ ವಷ್ಟಗಳನ್ನು ಇಂದು ಸರಿಪಡಿಸಲ್ಗ ಆ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ದಿಧ ಆಂತರಿಕ ಮತ್ತು ಬಾಹ್ಯ ; ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಮಾತನದ ಆರಾರದ ಮೇಲ ಟೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ದೆಚ್ಚಿನ ಹೊಂದಾಣಿಕೆಗಳನ್ನು ; ತ್ತು ಅವಧಿಗೆ ಸಂಬಂಧಿಸಿದ c ರೆಚ್ಚಿನ ಹೊಂದಾಣಿಕೆಗಳನ್ನು ; ತ್ತು ಅವಧಿಗೆ ಸಂಬಂಧಿಸಿದ c ರೆಟಿನ ಹೊಂದಾಣಿಕೆಗಳನ್ನು ; ತ್ತು ಅವಧಿಗೆ ಸಂಬಂಧಿಸಿದ ನಿರ್ ತ್ರಿ ಯತ್ರಸ್ತೆಗೆ ಸಲಾಯತೆ ಮತ್ತು ತ ತಿಳಿಸಲಾದ ಅಸೆಸ್ಮೆಂಟ್ ಪಣಕಾಸಿನ ಫಲಿತಾಂತಗಳ ಕ್ಸರ್ ಉತ್ಪನ್ನಗಳ ಭಾಗವಾಗಿ ಸ್ಟ್ ಯತ್ರಿಯಿ ನಿಂದ ಕಂಪನಿಂದ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ವರೆ ಸ್ನೆ ಕಾರ್ಯಗತಗೊಳಿಸುವಲ್ಲಿ ವರೆ ಕೆ ಕಂಪನಿಯ ತಕ್ಷಣದ ದ್ರವ್ಯತೆ ಸ್ನಾ ಹಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಹ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ತನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ನಿಗೆ ಕಾಯ್ದೆ 1961ರ ಸೆಕ್ಟನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿಂ ಸಸೆಸೆ ಮೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ಟ್ವಾಬೇರ್ ಮ ಆರ್ಥಿಕ ವರ್ಷ 2018–19 ಮ	೧ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ಖವು ರಾಜ್ಯ ಸರ್ಕಾರಗಳು ೧೦೦೦ ರಾಜ್ಯ ಸರ್ಕಾರಗಳು ೧೦೦೦ ನಿರ್ಬಂಧಗಳನ್ನು ಮಿಕದ ಪರಿಗಾಾಮವನ್ನು ಪ್ರಸ್ತುತ ಡಿಸೆಂಬರ್ 31, ೯೦೦೦ ಕೆ ಹೆಂಬರ್ 30, ೯೦೦೦ ಕೆ ಹೆಂಬರೆ ಪರಿಗೆ ೩ ಕೆಂಬರೆ ಕೆ ಡಿಬರ್ 30, ೯೦೦ ಕೆ ಹೆಂಬರೆ 30, ೯೦೦೦ ಕೆ ಹೆಂಬರೆ ಕೆಂಬರೆ ೯೦೦೦ ಕೆ ಹೆಂಬರೆ ಕೆಂಬರೆ ೯೦೦ ಕೆಂಬರೆ ಕೆಂಬರೆ ೯೦೦ ಕೆಂಬರೆ ೯೦೦ ಕೆಂಬರೆ ಕೆಂಬರೆ ೯೦೦ ಕೆಂಬರೆ ೯೦ ಕೆಂಬರೆ ೯೦೦ ಕೆಂಬರೆ ೯೦ ಕೆಂಬರೆ ೯೦೦ ಕೆಂಬರೆ ೯೦೦ ಕೆಂಬರೆ ೯೦ ಕೆಂಬರೆ ೯೦ ೯೦ ಕೆಂಬರೆ ೯೦ ೯೦ ಕೆಂಬರೆ ೯೦ ೯೦ ೯೦ ೯೦ ೯೦ ೯೦ ೯೦ ೯೦ ೯೦ ೯೦ ೯೦ ೯೦ ೯೦	Sathyanarayana Setty Aadhaar No. 0806 4216 4) SrI.Kruthik.C.S. S/o.Sri. Sathyanarayana Setty Aadhaar No. 0806 4216 4) SrI.Kruthik.C.S. S/o.Sri. Sathyanarayana Setty Aadhaar No. 03130 0836 all residing at No.321, Sum 3rd A Cross Road, 2nd block. 3rd Si Basaveshwarnagar. Bengaluru-560 represent that they are the absolute or of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 08-90 of book No. 1, stored in volume 1014, at pages 111-121, in the office of Sub Registrar Rajajinagar and has y marketable, right tille and interest the and that apart from them there are nor persons/s having any right or claim ove schedule property and they have notent into any agreements/memorandum understanding etc., for sale or creation rights therein. The owner further representat the has not mortgaged, created any interest and lien or encumbered the sche property or any part thereof in any may with any person. It is hereby informed the General Public a charge, lien, mortgage right title or interest, on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fe which, my client shall proceed with the at mentioned transactory. Schedule property on 1/8, PLDN.0.43-3 situated at 4th Stage, Rajajinagar indu Town. Bengaluu, admeasuring Eas West: 30 fft and North to South: 92 ft, in measuring 2,760 sft, presently coming the limits of B.B.M.P. Ward No.106
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶದನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ಷೇರುಗಳನ್ನು ಸ್ವಾ ಘನ್ ವೆಸ್ಟ್ ಲಿವಿಟಿಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆಗ ಕಂಪನಿಯ ಪ್ರಮೋಟರ್ ಗ್ರೂಸ್'ನ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂತಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತರ್ಗಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತರೆಗಳು ಗ್ರಾ ಸೆಮಿಕನ್ವೆಕ್ಷಲ್ ಕಾಂತೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ದೌಲ್ಯಮಾತನದ ಆಧಾರದ ಮೇಲೆ, ಸಮಿಕನ್ವೆಕ್ಷರ್ ಕಾಂಪ ಡೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯದೆ ಎಂಬದು ಮ್ಯಾನೇಜ್ಮವಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯು ಈಕ್ಕಿಟಿ ಷೇರುಗಳು ಮತ್ತ ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಲಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ವಿರ್ಣಯಿಸುವುದು ಆದರ ಸ್ವರೂಪ ಮ ತ್ರತೆಯೆಯಾಗಿದೆ. ಭವಿಷ್ಯದ ಅರ್ಧಿಕ ಪರಿಸ್ಥಿಮಾಸನವನ್ನು ನಿರ್ಣಯಿಸುವುದು ಆದರ ಸ್ವರೂಪ ಮ ತತ್ತರೆಯೆಯಾಗಿದೆ. ಭವಿಷ್ಯದ ಆರ್ಥಿಕ ಪರಿಸ್ಥಿಮಿಗಳಲ್ಲಿ ಯಾವುದೇ ವಸ್ತು ಬದಲಾವಣೆಗಳು ಆಗುವ ಬುರೈ 2017ರಲ್ಲಿ, ಆದಾಯ ತೆರಿಗೆ ಇಲಾಖೆಯು ಅಸೆಸ್ಮರುಟ್ ವರ್ಷ 2012–13ರಿಂದ 24 ಪ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಅವರ ಬಜಿನ್ಗಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತ್ಯೋನಿಯ ಆಸುಕಮೆಂಟ್ ವರ್ಷ 2012–13ರಿಂದ 24 ಪ್ರಾಲಿಂಡ ಸಿಂದಿನ ವರ್ಷಗಳ ನಷ್ಟಗಳನ್ನು ಸರಿಪೊಂದಿಸಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇತಗಳಲ್ಲಿ ತರಿಗೂ ಸಂಪತ್ತ ಸಂಪಾದಿಸು ಸೂಪವಾ ಸ್ಥಾನವಿದೆ ಮೇಲೆ ವಿದುರೂ ಆದೇತಗಳಲ್ಲಿ ತರಿಸದಲು ತುರತ್ತ ಸಂಪಡಿಸುರು ಕರ್ಪ 2012–13ರಿಂದ ಆ ಡಿಮಾಂಡ್ ಅದೇತಗಳಲ್ಲಿ ತರಿಗಣಿಸಿರದ ಕೆಲವು ಮುಂದಕ್ಕೆ ಒಯ್ಯಲಾದ ನಷ್ಟಗಳನ್ನು ಅನ ಸರಿಪಡಿಸಲಾಯಿತು, ಇದರ ಪರಿಗಾಟದಲು ಕೆಂಪನಿಯ ಅಸೆಸ್ಮವೆಂಟ್ ವರ್ಷ 2012–13ರಿಂದ ಆ ಡಿಮಾಂಡ್ ಅದೇತಗಳಲ್ಲಿ ತರಿಗಣಿಸಿರದ ಕೆಲವು ಮುಂದಕ್ಕೆ ಒಡುತ್ಯಾನದೆ ಸ್ಥೇರ ಅವನಿಯ ಾದದುರುಡು ಸೇವಗಳನ್ನು ಇಡಿದು ಪರಿಸ್ ಸುರಾರ್ಭದಲ್ಲಿ ಮಾಡು ಸ್ಥಾನವಿದೆ ಮೇಲೆ ವಿರುದ್ಯ ಕೊಪ್ಡುವರಿಯ ದೃಷ್ಟಿಕೋನವಾಗಿದೆ. ಆರ್ಥಿ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ವಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ರೆಗಳ ಮಾತ ಇರುವ ಆರ್ಡ್ರೆಗಳ ಟೇನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ ಸಿರು ವಾರಂಟ್ ಗಳ ವಿತಂ ಸಿರು ವಾರಂಟ್ ಗಳ ವಿತಂ ಸಿರು ಪ್ರೈಮಾಸಿಕದ ಅಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ತು ಅವಧಿಗೆ ಸಂಬಂಧಿಸಿದ ರಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ರು ಅವಧಿಗೆ ಸಂಬಂಧಿಸಿದ ರಂತ ಪುತ್ರ ಅವಧಿಗೆ ಸಂಬಂಧಿಸಿದ ರಂತ ಸಾತ್ರ ಅಸೆಸ್ ಮೆಂಟ್ ವರ್ಷ ೇಟಿಗಳ ಆದಾಯ ತೆರಿಗೆ ಡಿಕ ಣವಾಗಿ, 2020ರ ಸೆಪ್ಟೆಂಬ ಸೆಸ್ ಮೆಂಟ್ ವರ್ಷ 2018 ಮತಿಸಲಾಯತು ಮತ್ತು ತಿ ತಿಳಿಸಲಾದ ಅಸೆಸ್ ಮೆಂಟ್ ಪಣಕಾಸಿನ ಫಲಿತಾಂತಗಳ ಕ್ಲರ್ ಉತ್ಪನ್ನಗಳ ಭಾಗವಾಗಿ ಸ್ಟ್ ವಿಧಿಸಲಾಯಿತು ಕ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಭೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥಿದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪ ಬರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸೆಸ್ ಮೆಂಟ್ ವರ್ಷ 2012-1300 ರ್ ತಾಯ್ದೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ಟ್ವಾಬೇರ್ ಯ ಆರ್ಥಿಕ ವರ್ಷ 2018–19 ಮ ಲುಪನಿಯು ಗೌರವಾದ್ದಿತ ಸುಪ್ರೀಂ	ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ನಿರ್ಬಂಧದಿಂದ ಬಡು ಮುಂದುವರಿಯುವ ಬಡು ಮುಂದುವರಿಯುವ ಬರುಗಿ-19ರವರೆಗಿನೆ ನಿಂದ 2018–19ರವರೆಗಿನೆ ನಿಂದ ಸಂಗತ-19ರವರೆಗಿನ ನ್ನು ಸ್ವೀಕರಿಸಿದೆ ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸಂಕ ತ್ರು 2019–20ರಲ್ಲಿ ರೂ. ಟೋರ್ಟ್ ಮುಂದೆ ತಡೆ	Sathyanarayana Setty Aadhaar No. 0806 4216 4) SrI.Kruthik.C.S. S/o.Sri. Sathyanarayana Setty Aadhaar No. 3130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute o of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office o Sub Registrar Rajajinagar and has marketable, right title and interest the and that apart from them there are no persons/s having any right or claim ove schedule property and they have notent into any agreements/memorandun understanding etc., for sale or creatio rights therein. The owner further repres that he has not mortgaged, created any f interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inti etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fe which, my client shall proceed with the at mentioned transaction/s. SCHEDULE PROPERTY All that piece and parcel of immov property bearing Site No. 11, Municipa 11/B, property no. 11/B, PLI.No.43- stuated at 4th Stage, Rajajinagar Indu Town, Bengaluru, admeasuring Eas West: 30 ft and North to South: 92 ft, i measuring 2,760 sft, presently coming the limits of B.B.M.P. Ward No. 106/ Rajkumar, with construction of 5,250 sf
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶದನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ಷೇರುಗಳನ್ನು ಸ್ವಾ ತಿನ್ ವೆಸ್ಟ್ ಲಿವಿಟಿಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ಸ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂತಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕ ದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ವಿತಿತೆಗಳು ಗ್ರಾ ಸಮಿಕನ್ವೆಕ್ಟರ್ ಕಾಂಪೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ವಿತತೆಯು ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮೆ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ವಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಸೊಂದಿರುವುದಿಲ್ಲ ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಛವಿಷ್ಟದ ಹಣದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನನನ್ನು ಮಾ್ಯನೇಜ್ಮಮೆಂಟ್ ಮರುಪರಿತೀಲಿಸಿದೆ. ಉಂಟಾಗುವ ಎಲ್ಲಾ ಪರಿಗಾಮಗಳನ್ನು ಮ್ಯಾನೇಜ್ಮಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ರಾ ಆದಾಗ್ಯೂ ಮೇಲಿನ ಪ್ರಭಾಪದ ಮೌಲ್ಯಮಾಪನವನ್ನು ವಿರ್ಣಯಿಸುವುದು ಅದಶ ಸ್ಥರೂಪ ಮ ಪ್ರತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿಮೇಶ್ ಮೆಂಟ್ ವರ್ಷ 2012–13ರಿಂದ 20 ಪ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಣಿನಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕ್ರಿಯಿಸಿದರು / ಹಾಡವರಿಗುದ ಆರ್ಥಿಗಳಾ ತನ್ನು ಮತ್ತು ಅದರ ಅಧಿಕಾರಗಳು ಸೂಕ್ತವಾಗಿ ಪ್ರತಿಕ್ರಿಯಿಸಿದರು / ಹಾಡರಾಗಿದ್ದರು ಆರ್ಥಿಕ ವರ್ಷ ಹುಗ್ರ ಮೇಶಗಳನ್ನು ನಡೆಸಲಾಯಿತು ಮತ್ತು ಕಂಪನಿಯು ಅಸೆಸ್ಮದಲಟ್ ನತ್ತು ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಧಿಗೆ ತಾನು ಸರಿಪಡಿಸಲಾಯುತು, ಇದರ ಪರಿಗೂ ಸಲ್ಲಿಸಿದೆದ ಕೆಲವು ಮುಂದ್ರತಿಯಿತ ವರ್ಷ 2012–13ರಿಂದ ಅ ಡಿಮಾಂಡ್ ಅದೇಶಗಳಲ್ಲಿನ ಕೆಲವು ದೋಷಗಗನ್ನು ಸಂಪರ್ಕದಲ್ಲಿ ಮಾರಾಟ ಮಾಡಲಾದ ಮಲ್ಟಿನ್ ಬರುವುದಿಲ್ದವೆಯ ತಿತನೆಯ ದೃಷ್ಟಿಕೋನವಾಗಿದೆ. ಆರ್ಥಿಕ ವರ್ಷ 2002–03 ರಿಂದ 2009–10ರ ಸಂದರ್ಭದಲ್ಲಿ ಮಾರಾಟ ಮಾಡಲಾದ ದುಲ್ಟಿನೆ ಅನ್ದೆಯನ್ನ ಸಲ್ಪಿನಿದು ಸೇವನಿಯ ಪ್ರತ್ತಿಕೊಡವಾಗಿದೆ. </td <td>ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ವಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ರೆಗಳ ಮಾತ ಇರುವ ಆರ್ಡ್ರೆಗಳ ಟೇನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ ಸಿರು ವಾರಂಟ್ ಗಳ ವಿತಂ ಸಿರು ವಾರಂಟ್ ಗಳ ವಿತಂ ಸಿರು ಪ್ರೈಮಾಸಿಕದ ಅಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ತು ಅವಧಿಗೆ ಸಂಬಂಧಿಸಿದ ರಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ರು ಅವಧಿಗೆ ಸಂಬಂಧಿಸಿದ ರಂತ ಪುತ್ರ ಅವಧಿಗೆ ಸಂಬಂಧಿಸಿದ ರಂತ ಸಾತ್ರ ಅಸೆಸ್ ಮೆಂಟ್ ವರ್ಷ ೇಟಿಗಳ ಆದಾಯ ತೆರಿಗೆ ಡಿಕ ಣವಾಗಿ, 2020ರ ಸೆಪ್ಟೆಂಬ ಸೆಸ್ ಮೆಂಟ್ ವರ್ಷ 2018 ಮತಿಸಲಾಯತು ಮತ್ತು ತಿ ತಿಳಿಸಲಾದ ಅಸೆಸ್ ಮೆಂಟ್ ಪಣಕಾಸಿನ ಫಲಿತಾಂತಗಳ ಕ್ಲರ್ ಉತ್ಪನ್ನಗಳ ಭಾಗವಾಗಿ ಸ್ಟಾವಿಧಿಸಲಾಯತು ನ</td> <td>ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಭೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥಿದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪ ಬರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸೆಸ್ ಮೆಂಟ್ ವರ್ಷ 2012-1300 ರ್ ತಾಯ್ದೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ಟ್ವಾಬೇರ್ ಯ ಆರ್ಥಿಕ ವರ್ಷ 2018–19 ಮ ಲುಪನಿಯು ಗೌರವಾದ್ದಿತ ಸುಪ್ರೀಂ</td> <td>ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ನಿರ್ಬಂಧದಿಂದ ಬಡು ಮುಂದುವರಿಯುವ ಬಡು ಮುಂದುವರಿಯುವ ಬರುಗಿ-19ರವರೆಗಿನೆ ನಿಂದ 2018–19ರವರೆಗಿನೆ ನಿಂದ ಸಂಗತ-19ರವರೆಗಿನ ನ್ನು ಸ್ವೀಕರಿಸಿದೆ ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸಂಕ ತ್ರು 2019–20ರಲ್ಲಿ ರೂ. ಟೋರ್ಟ್ ಮುಂದೆ ತಡೆ</td> <td>Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 3130 0836 all residing at No.321, Sum. 3rd A Cross Road, 2nd block, 3rd Sl Basaveshwarnagar. Bengaluru-560 represent that they are the absolute of of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 089-90 of book No. I, stored in volume 1014, at pages 111-121, in the office of Sub Registrar Rajajinagar and has i marketable, right tilte and interest this and that apart from them there are no persona/s having any right or claim over schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and lien or encumbered the sche property or any part thereof in any ma- with any person. It is hereby informad the General Public a charge, lien, mortgage right tilte or inti etc., on the schedule property, shall documentary evidence should notify undersigned and lodge their objection claims within filteen (15) days from the of this notice with the undersigned, fa which, my client shall proceed with the al mentioned transaction/s. <u>SCHEDULE PROPERTY</u> All that piece and parcel of immow property bearing Site No. 11, Municipa 11/B, property no. 11/B, P.I.D.No.43-1 stuated at 4th Stage, Rajajinagar Indu Town. Bengaluu, admeasuring Eas West: 30 ft and North to South: 22 ft, i measuring 2,760 sft, presently coming the limits of B.B.M.P. Ward No.106/ Rajkumar, with construction of 5,250 sf the ground floor to an extent of 1,800 sf on the 1st floor and second floor each floor</td>	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ವಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ರೆಗಳ ಮಾತ ಇರುವ ಆರ್ಡ್ರೆಗಳ ಟೇನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತಂ ಸಿರು ವಾರಂಟ್ ಗಳ ವಿತಂ ಸಿರು ವಾರಂಟ್ ಗಳ ವಿತಂ ಸಿರು ಪ್ರೈಮಾಸಿಕದ ಅಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ತು ಅವಧಿಗೆ ಸಂಬಂಧಿಸಿದ ರಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ರು ಅವಧಿಗೆ ಸಂಬಂಧಿಸಿದ ರಂತ ಪುತ್ರ ಅವಧಿಗೆ ಸಂಬಂಧಿಸಿದ ರಂತ ಸಾತ್ರ ಅಸೆಸ್ ಮೆಂಟ್ ವರ್ಷ ೇಟಿಗಳ ಆದಾಯ ತೆರಿಗೆ ಡಿಕ ಣವಾಗಿ, 2020ರ ಸೆಪ್ಟೆಂಬ ಸೆಸ್ ಮೆಂಟ್ ವರ್ಷ 2018 ಮತಿಸಲಾಯತು ಮತ್ತು ತಿ ತಿಳಿಸಲಾದ ಅಸೆಸ್ ಮೆಂಟ್ ಪಣಕಾಸಿನ ಫಲಿತಾಂತಗಳ ಕ್ಲರ್ ಉತ್ಪನ್ನಗಳ ಭಾಗವಾಗಿ ಸ್ಟಾವಿಧಿಸಲಾಯತು ನ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಭೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥಿದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪ ಬರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸೆಸ್ ಮೆಂಟ್ ವರ್ಷ 2012-1300 ರ್ ತಾಯ್ದೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ಟ್ವಾಬೇರ್ ಯ ಆರ್ಥಿಕ ವರ್ಷ 2018–19 ಮ ಲುಪನಿಯು ಗೌರವಾದ್ದಿತ ಸುಪ್ರೀಂ	ಗಿ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಳಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ನಿರ್ಬಂಧದಿಂದ ಬಡು ಮುಂದುವರಿಯುವ ಬಡು ಮುಂದುವರಿಯುವ ಬರುಗಿ-19ರವರೆಗಿನೆ ನಿಂದ 2018–19ರವರೆಗಿನೆ ನಿಂದ ಸಂಗತ-19ರವರೆಗಿನ ನ್ನು ಸ್ವೀಕರಿಸಿದೆ ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸಂಕ ತ್ರು 2019–20ರಲ್ಲಿ ರೂ. ಟೋರ್ಟ್ ಮುಂದೆ ತಡೆ	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 3130 0836 all residing at No.321, Sum. 3rd A Cross Road, 2nd block, 3rd Sl Basaveshwarnagar. Bengaluru-560 represent that they are the absolute of of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 089-90 of book No. I, stored in volume 1014, at pages 111-121, in the office of Sub Registrar Rajajinagar and has i marketable, right tilte and interest this and that apart from them there are no persona/s having any right or claim over schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and lien or encumbered the sche property or any part thereof in any ma- with any person. It is hereby informad the General Public a charge, lien, mortgage right tilte or inti etc., on the schedule property, shall documentary evidence should notify undersigned and lodge their objection claims within filteen (15) days from the of this notice with the undersigned, fa which, my client shall proceed with the al mentioned transaction/s. <u>SCHEDULE PROPERTY</u> All that piece and parcel of immow property bearing Site No. 11, Municipa 11/B, property no. 11/B, P.I.D.No.43-1 stuated at 4th Stage, Rajajinagar Indu Town. Bengaluu, admeasuring Eas West: 30 ft and North to South: 22 ft, i measuring 2,760 sft, presently coming the limits of B.B.M.P. Ward No.106/ Rajkumar, with construction of 5,250 sf the ground floor to an extent of 1,800 sf on the 1st floor and second floor each floor
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶದನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿವಿಟಿಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ಸ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾಷ್ಕಾರಂದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂತಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವು ಥಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸೆಮಕನ್ಷೆಕ್ಷರ್ ಕಾಂಪೂನೆಂಟ್ಗಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ಥಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸೆಮಕನ್ಷೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ಷಿಟ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಸೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಠದ ಪ್ರಕ್ರಿಸೆಜ್ಮಮೆಂಟ್ ಮರುಪರಿಸಿದೆ. ಉಂಟಾಗುವ ಎಲ್ಲಾ ಪರಿಣಮಗಳನ್ನು ಮ್ಯಾನೇಜ್ಮಾರುಗ್ರಾಸ್ ಸೂನೆಗೆ ತೆಗೆದುಕೊಂಡಿದೆ ಮತ್ತು ರಾ ತುಡಿಸೊಯ್ಯಾದ ಸಾಮರ್ಥ್ಯದ ಮೌಲ್ಯಮಾಪನವನ್ನು ವಿರ್ಣಯಸುವುದು ಹರ್ಪಡಿ ಪರಿಕಾರಿ ಬಿಡಿ 202 ಹಿರಡೊಯ್ಯಾವ ಸಾಮರ್ಥ್ಯದ ಮೌಲ್ಯಮಾಪನವನ್ನು ನಿರ್ಣರುಸುವುದು ಅದರ ಸ್ವರೂ ಸು ಪ್ರತ್ರದೆಯಾಗಿದೆ. ಭವಿಷ್ಠದ ಅಧಿಕ ಪರಿಸ್ಥಿಮಗಳಲ್ಲಿ ಯಾವುದೇ ವಸ್ತು ಬಡಲಾವಣೆಗಳ ರಗನ ಪುರು ತಮ್ತ ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕೊಳಿದಿಯ / ಹಾವರಾಗಿದ್ರ ಆರ್ಥಿಕ ವರ್ಷ್ ಮತ್ತು ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕೊಳಿದಿದು ಕುಪವಾದ ನ್ನಾಗಗಳು ಕಂಪನಿಯ ಇ ಸರಿಪಡೆಸಲಾಯಿತು ವಾತ್ತ ಕಂಪನಿಯ ಅಸೆಸ್ಮವೆಂಟ್ ವರ್ಷ 2012–130ಂದ ಆ ಡಿಮಾಂಡ್ ಅದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಕೊಂಡಿಸಲು ಕಂಪನಿಯ ಅರ್ಜಿಕ ವರ್ಷ ಸಿರಪಡೆಸಲಾಯತು, ಇದರ ಪರಿಗಳಿಸಿರದ ಕೆಲವು ಮುಂದ್ರ ಒಯ್ಯಲಾದ ನಷ್ಟಗಳನ್ನು ಅನ ಸಿರಪಡಿಸಲಾಗುತ, ನಡಸಗಳನ್ನು ಸಕ್ತಿಸಿದ ಪೇಸದ ಪ್ರತಿಕೊಳಗಾದ. ಆರ್ಥಿಕ ವರ್ಷ 2002–03 ರಿಂದ 2009–10ರ ಸಂದರ್ಭದಲ್ಲಿ ಮಾರಾಟ ಮಾಡಲಾದ ಮಲ್ಪಿಪ್ ವಿರುದ್ ಸಂಬಂಧ ಸಭ್ಯವ್ ಎಕ್ಸ್ಪೆಸ್ ೩ ಸುರ್ಬಿಸ್ ಟ್ರಾಕ್ರೆಯ ಆಫಿತ್ರಿನ ('ಸಿಇಎ 2.92 ಕೋಟ ಹೆಚ್ಚವರಿ ಸೂತಿಸ ಸುವ್ರಾಸ್ ಟ್ರಾಟ್ಗೆ ಟ್ರಾಟ್ ಸ್ಟು ಸ್ತೀರಿವ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ದಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡ್ರೆಗಳ ಮಾತನಿ ಆರ್ಥಿಕೆ ಮತ್ತು ಬ್ಲಾಹ್ಯ ಜೇರು ವಾರಂಟ್ ಗಳ ವಿತಂ ಸಿದು ತ್ರೈಮಾಸಿಕದ ಅಂತ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ರು ಅವಧಿಗೆ ಸಂಬಂಧಿಸಿದ ರ ತಿ ವರ್ ಲೈಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು 1 ತ್ರು ಅವಧಿಗೆ ಸಂಬಂಧಿಸಿದ ರ ರಿದನ್ನು ಕಂಪನಿಯ ನಿಕಟವಾ D18–19ವರೆಗೆ ಸಂಬಂಧಿಸಿದ ತ ಸಾತ್ರು ಅಸೆಸ್ ಮೆಂಟ್ ವರ್ಷ ೇಟಗಳ ಆದಾಯ ತೆರಿಗೆ ಡಿಕ ಣವಾಗಿ, 2020ರ ಸೆಪ್ಟೆಂಬ ಸೆಸ್ ಮೆಂಟ್ ವರ್ಷ 2018 ಮತಿಸಲಾಯತು ಮತ್ತು ತಿ ತಿಳಿಸಲಾದ ಅಸೆಸ್ ಮೆಂಟ್ ಪಣಕಾಸಿನ ಫಲಿತಾಂತಗಳ ಕ್ರರ್ ಉತ್ಪನ್ನಗಳ ಭಾಗವಾಗಿ ಸ್ಟಾವಿಟ್) ನಿಂದ ಕಂಪನಿಯ ಡವನ್ನು ವಿಧಿಸಲಾಯಿತು. ಕ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಭೀನದ ಮುಕ್ತ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ- ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಹ್ರಾಮಿಕ ಹಾಗೂ ಪ ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ದಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿ ಸೆಸ್ ಮೆಂಟ್ ವರ್ಷ 2012-1300 ್ 2018-19ಕ್ಕೆ ಕ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ಟ್ವಾಬೇರ್ ಮ ಆರ್ಥಿಕ ವರ್ಷ 2018–19 ಮ ಲುಪನಿಯು ಗೌರವಾನ್ವಿತ ಸುತ್ರೀಂ 2010–11 ರಿಂದ 2013–14ರ ಸಾ	ಾಗ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ೫ ನಂತರ, ಪನಾಟೋನ್ ೫ ಲಿಮಿಟೆಡ್ ರವರನ್ನು ಖವು ರಾಜ್ಯ ಸರ್ಕಾರಗಳು ೧೦೦೦ ರಾಜ್ಯ ಸರ್ಕಾರಗಳು ೧೦೦೦ ನಿರ್ಬಂಧಗಳನ್ನು ಮಿಕದ ಪರಿಗಾಾಮವನ್ನು ಪ್ರಸ್ತುತ ಡಿಸೆಂಬರ್ 31, ೯೦೦೦ ಕೆ ಕೆ ಕೆ ಸಂಭಾವ್ಯ ೫ ಹರಿವು ಹೊಂದಿರುತ್ತದೆ ನಡ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ಮ್ಯಾನೇಜ್ ಮೆಂಟ್ ನದ ಮೇಲೆ ಯಾವುದೇ ಸ್ಥತ್ತು ಸ್ಥಾನೇಜ್ ಮೆಂಟ್ ನವು, ಇವುಗಳಗೆ ಕಂಪನಿಂದ 2018–19ರವರೆಗನೆ ೧೦೦ ಸರಿಗ8–19ರವರೆಗನೆ ೧೦೦ ಸರಿಗ8–19ರವರೆಗನೆ ೩ ಸ್ಥೀಕರಿಸಿದೆ. ಹಿಂದಿನ ಗಾನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸಂಕ ತ್ರು 2019–20ರಲ್ಲಿ ರೂ. ಟೋರ್ಟ್ ಮುಂದೆ ತಡೆ ಬಿಗೆ ರೂ. 3.01 ಕೋಟ	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 03130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute or of the schedule properly. It is represented Sri.C.N.Sathyanarayana Setty, vide deed dated: 03/05/1969, which has I duly registered as document bearing No. 08-90 of book No. I, stored in volume 1014, at pages 111-121, in the office of Sub Registrar Rajajinagar and has in marketable, right title and interest the and that apart from them there are no persons/s having any right or claim over schedule property and they have notent into any agreements/memorandum understandling etc., for sale or creation rights therein. The owner further repress that he has not mortgaged, created any interest and lien or encumbered the sche property or any part thereof in any ma with any person. It is hereby informad the General Public a charge, lien, mortgage right title or into it is noted with the undersigned, fa which, my client shall proceed with the at mentioned transactor/s. <u>SCHEDULE PROPERTY</u> All that piece and parcei of immov first softice with the undersigned, fa west: 30 ff and North to South: 92 ft, im measuring 2,760 sft, presently coming the limits of B.B.M.P. Ward No.1060 Rejkumar, with construction of 5,250 sf on the 1st floor an second floor each 1 extent of 1,725 feet together with all or come of the of the advection of 5,250 st on the 1st floor an second floor each 1
ಹೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾತವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾತದ ಮೂಲಕ 2,592 ಈಕ್ಷಿಟೆ ಹೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಪ್ ಸದಸ್ಯರಾಗಿ ಗೊತ್ತುಪಡಿಸಲಾಯತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ ಡಿಸೆಂಬರ್ 31, 2021ಕ್ಕೆ ಪ್ರವಾಸಿಕ ಮತ್ತು ಒಂಬತ್ತು ತಿಂಗ ನಿರ್ಣಯಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸೆಮಿಕನ್ವೆಕ್ಟರ್ ಕಾಂಪೋನೆಂಟ್ಗಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ ವಿಳಂಬವನ್ನು ವಿರೀಕ್ಷಿಸುತ್ತದೆ ಪ್ರಶ್ಚುತ ಮೌಲ್ಯಮಾತನದ ಆಧಾರದ ಮೇಲೆ, ಸೆಮಿಕನ್ವೆಕ್ಟರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬಜರು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ಷಿಟಿ ಹೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಕಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೇರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು ಘಟಕ ಮತ್ತು ಸಂಕರ ಕೊಂಡೊಯ್ಯುವ ಸಾಮರ್ಥ್ಯದ ಮೌಲ್ಯಮಾಪನವನ್ನು ವಿರ್ಣಾಯಿತುಂಟ್ ಮರುವರಿಡಿಲಿದವೆ ಮತ್ತು ಡ ಅದಾಗ್ಯೂ ಮೇಲವು ಪ್ರಭಾವದ ಮೌಲ್ಯಮಾಪನವನ್ನು ವಿರ್ಣಾಯಿತ್ರದು ಆದರ ಸ್ವರೂಪ ಮ ಪ್ರಕ್ತೆಯೆಯಾಗಿದೆ. ಭವಿಷ್ಯದ ಆರ್ಥಿಕ ಪರಿಗೆ ಇಲಾಖೆಯ ಅಸೆಸ್ಮೆಂಟ್ ವರ್ಷ 2012–13ರಿಂದ 24 ಪ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಡೆನಿಗಳು ತಮ್ಮ ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತಿಕ್ರಿತಿಗಳಲ್ಲು ಸಲಪಡಿಸಲು ಕಂಪನಿಯ ಅರ್ಜಿಕ ವರ್ಷ ತುರೇಶಿಸಲಾಯಿತು, ಇದ ಪರ್ಷಗಳ ನಷ್ಟಗಳನ್ನು ಸರಿಪಡಿಸಲು / ಹಾವರಾಗುಡ್ಡರು. ಆರ್ಥಿಕ ವರ್ಷ ತಿರ್ಪಡಿಸಲಾಯಿತು, ಇದ ಪರಿಗಾನಿಂದ ಕೆಲವು ಮುಂಡಕ್ರೆ ಒಯ್ಯಲಾದ ನಷ್ಟಗಳನ್ನು ಅನ ಸಿರಪಡಿಸಲಾಯಿತು, ಇದರ ಪರಿತಾ ಮತ್ತು ಕಂಪನಿಯ ಅಸೆಸ್ಮೊಂಟಿಕ ವರ್ಷ 2017–18 ಒಂದುವಡಿದು ಸಂಪನಿ ಸಲ್ಪಿಸಿದೆ. ಈ ಪ್ರಕ್ಷಿಯೆಗಳು / ನೋಟಸ್ಗಗಳನ್ನು ತಂಪನಿಯ ಸ ಬಿರದುವದಿಲ್ಲ ಕ್ರಮನ್ ಎಕ್ಕೆಸ್ ಪಿನ್ಕಿವಿಸ್ ಸುರ್ಜಪಾಟಿದ ನಂಪರು ಮತ್ತಿತ್ತದ ಮಲ್ಲಿದ್ದ ವಿರದ ಶೊಲಗಳಲ್ಲಿ ಪರಿಗಣಿಸಿಂದ ಕೆಲವು ಮುಂಡಡ್ ಆದೇತವನ್ನು ಸ್ವೀಕರಿಸಿದೆ. ಮುಂದುಪಡಿಯ ಕೊತಗೆ ಸೂತ ಮತ್ತ ದಂಡ ಆದೇತವನ್ನು ಸ್ವೀ	ಶ ಟೆಂಡರಿಂಗ್ ಅಕ್ಟೋಬರ ನೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ಥಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ವಿಧ ಆಂತರಿಕ ಮತ್ತು ಬಾಹ್ಯ ; ಹಕರ ಪಾವತಿಗಳಲ್ಲಿ ಮತ್ತು ಬ ಸಸ್ತತ ಇರುವ ಆರ್ಡ್ ರ್ಗಳ ಟೇನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ಸಿದೆ ಪಾರಂಟ್ ಗಳ ವಿತರ ಸಿದೆ ಪಾರಂಟ್ ಗಳ ವಿತರ ಸಿದೆ ಕುಪ್ರಾಯಾನಕದೆ ಲೆಂಡ ಡೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ; ಪ್ರ ಅವಧಿಗೆ ಸಂಬಂಧಿಸಿದ ರಂ ಡೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ; ಪ್ರ ಅವಧಿಗೆ ಸಂಬಂಧಿಸಿದ ತಿ ಸಾಹುತ್ ಕುಪಾರಾಣಿಕೆಗಳನ್ನು ; ಪ್ರ ಅವಧಿಗೆ ಸಂಬಂಧಿಸಿದ ತೆ ಪಾತ್ರ ಅಸೆಸ್ ಮೆಂಟ್ ವರ್ಷ ಣವಾಗಿ, 2020ರ ಸಿಪ್ಟೆಂಬ ಸುಸ್ ಮೆಂಟ್ ವರ್ಷ 2018 ತಿಳಿಸಲಾದ ಅಸೆಸ್ ಮೆಂಟ್ ಪಣಕಾಸಿನ ಫಲಿತಾಂತಗಳ ಕ್ಲರ್ ಉತ್ಪನ್ನಗಳ ಭಾಗವಾಗಿ ಸ್ಟ್ ಬಿಧಿಸಲಾಯಿತು. ಕ ಬಡಯಗಳಿಗೆ ಆರ್ಥಿಕ ವರ್ಷ ವಿಷಯಗಳಿಗೆ ಆರ್ಥಿಕ ವರ್ಷ	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒಂ ಕ್ಷದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವೃತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ ತಿಸ್ತಿತತೆಗಳನ್ನು ಗಮನದಲ್ಲಿಟ್ಟುಕೊಂ ನಿಗೆ ಕಾಯ್ದೆ 1961ರ ಸೆಕ್ಷನ್ 1320 ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕೇಲಹಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶದಿ ಆದೇಶಗಳು ದುವಡೆ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ೦ೇತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ಕಂಪನಿಯು ಗೌರವಾನ್ವಿತ ಸುಪ್ರೀಂ 2010–11 ರಿಂದ 2013–14ರ ಸಾ 5 ಕಂಪನಿಯು ಹಿಂದಿನ ವರ್ಷಗಳಲ್ಲೆ	ಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ನಂತರ, ಪನಾಟೋಸ್ 26, ನಂತರ, ಪನಾಟೋಸ್ 3 ಲಿಮಿಟೆಡ್ ರವರನ್ನು ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನಡರೆಗೆ ಮುಂದಿನ ಕೆಲವು ಕಳರುವು ಹೊಂದಿರುತ್ತದೆ ನಿರ್ಪುರಧದಿಂದ ಪ್ರೇಟ್ ಮಾಂದಿನ ರೇವವುದೇ ಸ್ವತ್ತುಗಳ ಮೌಲ್ಯಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ತ ಅಡಿಯಲ್ಲಿ ಕ್ರಮಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ತ ಅಡಿಯಲ್ಲಿ ಕ್ರಮಗಳನ್ನು ನವ್ರ, ಇವುಗಳಗೆ ಕಂಪನಿಂದ 2018–19ರವರೆಗಿನೆ. 62 ಕೋಟಿ (ಮುಂಡಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ಥೀಕರಿಸಿದೆ. ಹಿಂದಿನ ಇವರಾಗರನ್ನು ವಿವಾದಿತ ನಿರಾಕರಣೆಗಳ ನೂರು ಪರಿಣಾಮಗಳನ್ನು ಮೇಲಿನ ಅಬಕಾರಿ ಸುಂಕ್ ತ್ರು 2019–20ರಲ್ಲಿ ರೂ. ಹೋಟರ್ ಮುಂದೆ ತಡೆ ಬೆಗೆ ರೂ. 3.01 ಕೋಟ ಲಿಯಿಗೆ ರೂ. 3.01 ಕೋಟ ಲಿಯೂ ಸಹ ತೋಕಾಸ್ ನಿಂದ ತಡೆ ಬೆಗೆ ರೂ. 3.01 ಕೋಟ ಲಿಯೂ ಸಹ ತೋಕಾಸ್ ನಿಂದ ಸಹ ತೋಕಾಸ್ ನಾಡ ತೊಳಕಾಸ್ ನಿಂದ ತಡೆ ಬೆಗೆ ರೂ. ತಿಂದಿ ತಡೆ ಬೆಗೆ ರೂ. ತಿಂದಿ ಕೊಳಕಾಸ್ ನಿಂದ ತಡೆ ಬೆಗೆ ರೂ. ತಿಂದಿ ತಡೆ ಬೆಗೆ ರೂ. ತಿಂದಿ ತಡೆ ಬೆಗೆ ರೂ. ತಿಂದೆ ತಡೆ ಬೆಗೆ ರೂ. ತಡೆ ತಾಲಾಸ್ ನಿಂದ ತಡೆ ತಿಂದೆ ನಡ ತೋಕಾಸ್ ನಿಂದ ತಡೆ ತಿಂದೆ ನಡ ತೊಳಕಾಸ್ ನಿಂದ ತಡೆ ತಿಂದೆ ನಡ ತೋಕಾಸ್ ನಿಂದ ತಡೆ ತಿಂದೆ ನಡ ತೊಳಕಾಸ್ ನಿಂದ ತಡೆ ತಿಂದೆ ನಡ ತೋಕಾಸ್ ನಿಂದ ತಡೆ ತಿಂದೆ ನಡ ತೊಳಕಾಸ್ ನಿಂದ ನಡ ತೊಳಕಾಸ್ ನಿಂದ ತಡೆ ತಿಂದೆ ನಡೆ ತಿಂದೆ ನಡ ತೊಳಕಾಸ್ ನಿಂದ ತಡೆ ತಿಂದೆ ನಡ ತೊಳಕಾಸ್ ನಿಂದ ತಡೆ ತಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ತೊಳಕಾಸ್ ನಿಂದ ತಡೆ ನಿಂದೆ ನಡೆ ತಿಂದೆ ನಡ ನಿಂದೆ ತಡ ತಿಂದೆ ನಡ ತಿಂದೆ ನಡ ತಿಂದೆ ನಡ ನಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ನಿಂದೆ ತಿಂದೆ ನಡ ತಿಂದೆ ನಡ ತಿಂದೆ ನಡ ನಿಂದೆ ತಡ ತಿಂದೆ ನಡ ನಿಂದೆ ತಿಂದೆ ನಡ ನಿಂದೆ ತಿಂದೆ ನಡ ತಿಂದೆ ನಡ ನಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ತಿಂದೆ ನಡ ನಿಂದೆ ನಡ ತಿಂದೆ ನಡ ತಿಂದೆ ನಡ ನಡ ತಿಂದೆ ತಿಂದೆ ನಡ ನಿಂದೆ ತಡ ತಿಂದೆ ನಡ ನಡ ತಿಂದೆ	Sathyanarayana Setty Aadhaar No. 0806 4216 4) SrI.Kruthik.C.S. S/o.SrI. Sathyanarayana Setty Aadhaar No. 0806 4216 4) SrI.Kruthik.C.S. S/o.Sri. Sathyanarayana Setty Aadhaar No. 03130 0836 all residing at No.321, Sum 3rd A Cross Road, 2nd block. 3rd SI Basaveshwarnagar. Bengaluru-560 represent that they are the absolute of of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office of Sub Registrar Rajajinagar and has marketable, right title and interest the and that apart from them there are no of persons/s having any right or claim ove schedule property and they have notent into any agreements/memorandur understanding etc., for sale or creation of schedule property and they have notent into any part thereof in any mawith any person. It is hereby informed the General Public a charge, lien, mortgage right title or into etc., on the schedule property, shall documentary evidence should notify undersigned and lodge their objection claims within fifteer (15) days from the of this notice with the undersigned, fa which, my client shall proceed with the all mentioned transactory. Schedule property bearing Site No. 11, Municipa 11/B, property bearing Site No. 11, Municipa 11/B, property no. 11/B, PLD.No. 43-1 stuated at 4th Stage, Rajajinagar Indu Town, Bengaluru, admeasuring Eas West: 30 ft and North to South: 92 ft, i measuring 2,760 sft, presently coming the limits of B.B.M.P. Ward No. 106/Rajkumar, with construction of 5,250 st the ground floor to an extent of 1,800 sft on the 1s floor and second floor each 1 extent of 1,725 feet together with all proceed with the advection sufficience with all on the st floor and second floor each 1 extent of 1,725 feet together with all proceed with the sufficiences what solver undermeath above the sufface and bounded on;
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶದನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿವಿಟಿಡ್ ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ಸ ಸದಸ್ಯರಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾಷ್ಕಾರಂದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂತಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯವಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವು ಥಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸೆಮಕನ್ಷೆಕ್ಷರ್ ಕಾಂಪೂನೆಂಟ್ಗಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ್ರ ವಿಳಂಬವನ್ನು ಥಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸೆಮಕನ್ಷೆಕ್ಷರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯು ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ಷಿಟ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಸೊಂದಿರುವುದಿಲ್ಲ ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಠದ ಪ್ರಕ್ರಿಸೆಜ್ಮಮೆಂಟ್ ಮರುಪರಿಸಿದೆ. ಉಂಟಾಗುವ ಎಲ್ಲಾ ಪರಿಣಮಗಳನ್ನು ಮ್ಯಾನೇಜ್ಮಾರುಗ್ರಾಸ್ ಸೂನೆಗೆ ತೆಗೆದುಕೊಂಡಿದೆ ಮತ್ತು ರಾ ತುಡಿಸೊಯ್ಯಾದ ಸಾಮರ್ಥ್ಯದ ಮೌಲ್ಯಮಾಪನವನ್ನು ವಿರ್ಣಯಸುವುದು ಹರ್ಪಡಿ ಪರಿಕಾರಿ ಬಿಡಿ 202 ಹಿರಡೊಯ್ಯಾವ ಸಾಮರ್ಥ್ಯದ ಮೌಲ್ಯಮಾಪನವನ್ನು ನಿರ್ಣರುಸುವುದು ಅದರ ಸ್ವರೂ ಸು ಪ್ರತ್ರದೆಯಾಗಿದೆ. ಭವಿಷ್ಠದ ಅಧಿಕ ಪರಿಸ್ಥಿಮಗಳಲ್ಲಿ ಯಾವುದೇ ವಸ್ತು ಬಡಲಾವಣೆಗಳ ರಗನ ಪುರು ತಮ್ತ ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕೊಳಿದಿಯ / ಹಾವರಾಗಿದ್ರ ಆರ್ಥಿಕ ವರ್ಷ್ ಮತ್ತು ಅದರ ಅಧಿಕಾರಿಗಳು ಸೂಕ್ತವಾಗಿ ಪ್ರತಿಕೊಳಿದಿದು ಕುಪವಾದ ನ್ನಾಗಗಳು ಕಂಪನಿಯ ಇ ಸರಿಪಡೆಸಲಾಯಿತು ವಾತ್ತ ಕಂಪನಿಯ ಅಸೆಸ್ಮವೆಂಟ್ ವರ್ಷ 2012–130ಂದ ಆ ಡಿಮಾಂಡ್ ಅದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಕೊಂಡಿಸಲು ಕಂಪನಿಯ ಅರ್ಜಿಕ ವರ್ಷ ಸಿರಪಡೆಸಲಾಯತು, ಇದರ ಪರಿಗಳಿಸಿರದ ಕೆಲವು ಮುಂದ್ರ ಒಯ್ಯಲಾದ ನಷ್ಟಗಳನ್ನು ಅನ ಸಿರಪಡಿಸಲಾಗುತ, ನಡಸಗಳನ್ನು ಸಕ್ತಿಸಿದ ಪೇಸದ ಪ್ರತಿಕೊಳಗಾದ. ಆರ್ಥಿಕ ವರ್ಷ 2002–03 ರಿಂದ 2009–10ರ ಸಂದರ್ಭದಲ್ಲಿ ಮಾರಾಟ ಮಾಡಲಾದ ಮಲ್ಪಿಪ್ ವಿರುದ್ ಸಂಬಂಧ ಸಭ್ಯವ್ ಎಕ್ಸ್ಪೆಸ್ ೩ ಸುರ್ಬಿಸ್ ಟ್ರಾಕ್ರೆಯ ಆಫಿತ್ರಿನ ('ಸಿಇಎ 2.92 ಕೋಟ ಹೆಚ್ಚವರಿ ಸೂತಿಸ ಸುವ್ರಾಸ್ ಟ್ರಾಟ್ಗೆ ಟ್ರಾಟ್ ಸ್ಟು ಸ್ತೀರಿವ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ಥಾ ಟೆಕ್ನಾಲಬೇಸ್ ಲಿಮಿ :ರಿದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂತ ವಿಧ ಆಂತರಿಕ ಮತ್ತು ಬಾಹ್ಯ ; ಹಕರ ಪಾವತಿಗಳಲ್ಲಿ ಮತ್ತು ಇ ಸ್ತುತ ಇರುವ ಆರ್ಡ್ ರ್ಗಳ ಟೇನ ಅಭಿಪ್ರಾಯವಾಗಿದೆ. ಷೇರು ವಾರಂಟ್ ಗಳ ವಿತರ ಸಿದೆ ಪಾರಂಟ್ ಗಳ ವಿತರ ಸಿದೆ ಪಾರಂಟ್ ಗಳ ವಿತರ ಸಿದೆ ಇರುವರಿಗೆ ಆದಾರು ವೆ ಸ್ರಾಥಮಿಕ ವಿಚಾರಣೆಯ ಭಾ ತ್ರು ಅವಧಿಗೆ ಸಂಬಂಧಿಸಿದ ರ ರಿಡಿ ಸಿರುದಿ ಸೆಂಬಂಧಿಸಿದ ತ ಸುಸ್ ಮೆಂಟ್ ವರ್ಷ 2018 ತಿಳಿಸಲಾಯತು ಮತ್ತು ತಿ ತಿಳಿಸಲಾದ ಅಸೆಸ್ ಮೆಂಟ್ ತಣಕಾಸಿನ ಫಲಿತಾಂತಗಳ ಕರ್ ಉತ್ಪನ್ನಗಳ ಭಾಗವಾಗಿ ಸ್ ಟಿವಿಟಿ) ನಿಂದ ಕಂಪನಿಂ ಡವನ್ನು ವಿಧಿಸಲಾಯಿತು. ಕ ವಾಡುಗಳಿಗೆ ಆರ್ಥಿಕ ವರ್ಷ ವಿಷಯಗಳಿಗೆ ಆರ್ಥಿಕ ವರ್ಷ ವಿಷಯಕ್ಕೆ ಸಂಬಂಧಿಸಿದಂತೆ, ಮತ್ತು ಸಂಬಂಧಿಸಿದಂತೆ,	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಬೇಕೆಯ ಮೂಲಕ ಬಂಡವಾಳದ ಒಂ ಕ್ಷದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವೃತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು ಪರಿಗಣಿಸಲಾಗಿಲ್ಲ ತಿಸ್ತಿತತೆಗಳನ್ನು ಗಮನದಲ್ಲಿಟ್ಟುಕೊಂ ನಿಗೆ ಕಾಯ್ದೆ 1961ರ ಸೆಕ್ಷನ್ 1320 ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕೇಲಹಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶದಿ ಆದೇಶಗಳು ದುವಡೆ ಆದೇಶಗಳಂತೆ ಇತರ ಗ ವರ್ಷಗಳ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ೦ೇತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ಕಂಪನಿಯು ಗೌರವಾನ್ವಿತ ಸುಪ್ರೀಂ 2010–11 ರಿಂದ 2013–14ರ ಸಾ 5 ಕಂಪನಿಯು ಹಿಂದಿನ ವರ್ಷಗಳಲ್ಲೆ	೧ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ನಂತರ, ಪನಾಟೋಸ್ 26, ನಂತರ, ಪನಾಟೋಸ್ 3 ಲಿಮಿಟೆಡ್ ರವರನ್ನು ಬವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಹ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ಸವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ಎಪ್ತು ಮ್ಯಾನೇಟ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಮೇಲೆ ಯಾವುದೇ ಸಂಭಾವೃ ಕಹರಲ್ಲಿ ಹೊಂದಿರುತ್ತದೆ ಎಪ್ತು ಮ್ಯಾನೇಟ್ ಮೆಂಟ್ ನದ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಮಂದ್ರತೆ ನಿರ್ಬಂಧದಿಂದ ಎಡು ಮುಂದುವರಿಯುವ ಅಡಿಯಲ್ಲಿ ತ್ರಮಗಳನ್ನು ನವು, ಇವುಗಳಿಗೆ ಕಂಪನಿ ಂದ 2018–19ರವರೆಗಿನೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ಥೀಕರಿಸಿದೆ. ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸುಂಕ ತ್ರು 2019–20ರಲ್ಲಿ ರೂ. ಹೋಟ್ ಮುಂದೆ ತಡೆ ಲಿಗೆ ರೂ. 3.01 ಕೋಟ ಲಿಯೂ ಸಹ ತೋಕಾಸ್	Sathyanarayana Setty Aadhaar No. 0806 4216 4) SrI.Kruthik.C.S. Slo.Sri. Sathyanarayana Setty Aadhaar No. 3130 0838 all residing at No.321, Sum. 3rd A Cross Road, 2nd block, 3rd Sl Basaveshwarnagar. Bengaluru-560 represent that they are the absolute of of the schedule properly. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 089-90 of book No. I, stored in volume 1014, at pages 111-121, in the office of Sub Registrar Rajajinagar and has i marketable, right title and interest thi and that apart from them there are no persona/s having any right or claim ove schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any i interest and lien or encumbered the sche property or any part thereof in any ma- with any person. It is hereby informed the General Public a charge, lien, mortgage right life or inti etc., on the schedule property, shall documentary evidence should notify undersigned and lodge their objection claims within filter of 15 days from the of this notice with the undersigned, fa which, my client shall proceed with the at mentioned transaction's. SCHEDULE PROPERTY All that piece and parcel of immow property bearing Site No. 11/8, PI.D.No.43-1 situated at 4th Stage, Rajajinagar Indul Town, Bengaluu, admeasuring Eas West: 30 ft and North to South: 22 ft, imeasuring 2,760 sft, presently coming the limits of B.B.M.P. Ward No.106/ Rajkumar, with construction of 5,250 sft he ground floor to an extent of 1,80 sft on the 1st floor and second floor each for extent of 1,725 feet together with all ra apourtenances whatsoever undemeath above the surface and bounded on; East by : Property bearing site No.10
ಸೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊಸೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟ ಪೇರುಗಳನ್ನು ಸ್ವಾ ಫಿನ್ವೆಸ್ಟ್ ಲಿಮಿಟೆಡ್ಅನ್ನು ಕಂಪನಿಯ ಪ್ರಮೋಟರ್ ಆಗಿ ಗೊತ್ತುಪಡಿಸಲಾಯತು ಹಾಗೂ ಆ ಕಂಪನಿಯ ಪ್ರಮೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ಗಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯದಿರುವ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತತೆಗಳು ಗ್ರಾ ಸಮಕನ್ನೆಕ್ಷರ್ ಕಾಂಡೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಲಿದಿಂದಾಗಿ ಪ್ರ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸಮಿಕನ್ನೆಕ್ಷಕ್ ತಾಂಡ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯಾ ಮುಂದುವರಿಯವ ಸಾಧ್ಯತೆಯಿದೆ ಎಂಬಜದು ಮ್ಯಾನೇಷ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಹೊಂದಿರುವುದಿಲ್ಲ. ಕಂಪ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಹರಿವಿನ ನಿರ್ವಹಣೆಯ ಮೌಲ್ಯ ಮಹತ್ತದ ಪರಿಣಾಮ ಬೀರುವುದಿಲ್ಲ ಡಿಸೆಂಡ್ ಗಣನೆಗೆ ತೆಗೆದುಕೊಂಡಿದೆ ಮತ್ತು ತ ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಮ್ಯಾನೇಜ್ ಮೆಂಟೆ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾತನನನ್ನು ಮ್ಯಾನೇಜ್ ಮೆಂಟ್ ಮರುಪರಿನಲಿಸಿದೆ. ುಂಡೂಗುತ್ರ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ ಮೆಂಟ್ ಗಣನೆಗೆ ತೆಗೆದುಕೊಂಡಿದೆ ಮತ್ತು ಂ ಅದಾಗ್ಯೂ ಮೇಲಿನ ಪ್ರಭಾವದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ಮತ್ತು ಸಂಕರ ಸಿಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ ಮೆಂಟ್ ವರ್ಷ 2017–130ಂದ 20 ಸ್ರಾರಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಇತರ ಬಟ್ಟಿನಗಳು ತಮ್ಮ ಮತ್ತು ಅದರ ಅಧಿಕಾರಗಳು ಸೂಕ್ಷವಾಗಿ ಪ್ರತಿಕೊಂದಿಸಿದ ನಂಪರು ಮತ್ತು ಲೂ. 0.48 ಕೊ ಮೇಲಿನ ಅದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಪೆಗೆ ವರ್ಷ ಸರಿಪಡಿಸಲಾಯತು, ಇದರ ಪರಿಣಾಮದಾಗಿ ಸಂಪತಿನನ್ನು ಸುತ್ತಡಿಗಳನ್ಗೆ ನಡಗಳನ್ನು ಇನ ಸರಿಪಡಿಸಲಾಯತು, ಇದರ ಪರಿಣಾಮದಾಗಿ ಸಂಪತ ನಿವ್ವ ಸುರುಪಾವತಿ ಸ್ವಾನವಿದೆ ಮೇಲೆ ಬುಡುವೊಲ್ಲದ ಕೆಂಪನಿಯ ದೃಷ್ಠಿಕೋನವಾಗಿದೆ. ಆರ್ಥಿಕ ವರ್ಷ 2002–03 ರಿಂದ 2009–10ರ ಸಂದರ್ಭದಲ್ಲಿ ಮಾರಾಟ ಮಾಡಲಾದ ಮಲ್ಟಿಜ್ ಬಿಡುವೈ ಶೋಕಾಸ್ ನೋಟರ್ಗಗಳನ್ನು ಕಂಪನಿಯ ಹಿಂದಿನ ವರ್ಷಗಳಲ್ಲಿ ಸ್ಥೀವಿನದ ಮಿಂಡುವರಿದು ಕಂಪನಿಯ ಕೆಲ ಅಧಿಕಾರಿಗಳ ಮೇಲೆ ರೂ. 0.90 ಕೋಟ ಹೆಚ್ಛನರ್ (ಸಿಇಎ 4.292 ಕೋಟ ಹೆಚ್ಚವರು ಸೂಕ ಮತ್ತು ದಂಡ ಆದೇಘವನನ್ನು ಸ್ಥೀಕಾಗಿದೆ. ಲಾರುವರಿದು ಕಂಪನಿಯ ಕೆಲ ಅಧಿಕಾ ರಗಳ ತೊಲೆಗಳ ಸ್	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ಥಾ ಟೆಕ್ನಾಲಬೇಸ್ ಲಿಮಿ ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾರಂಟ್ ಗಳ ವಿತದ ನಿಡಿಯ ಪರಂಟ್ ಗಳ ವಿತದ ನಿಡಿಯ ಪ್ರೈಮಾಸಿಕದ ಅಂಪ ಮಾಪನದ ಆಧಾಂದ ಮೇಂ ಕೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚಿನ ಹೊಂದಾಣಿಕೆಗಳನ್ನು ಬ ಪ್ರಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ ಆ ಮತ್ತು ಅಸೆಸ್ ಮೆಂಟ್ ವರ್ಷ ನಿಟಿಗಳ ಆದಾಯ ತೆರಿಗೆ ಡಿ ಣವಾಗಿ, 2020ರ ಸೆಪ್ಟೆಂಬ ಸೆಸ್ ಮೆಂಟ್ ವರ್ಷ 2018 ವಾತಿಸಲಾದ ಅಸೆಸ್ ಮೆಂಟ್ ಶಣಕಾಸಿನ ಫಲಿತಾಂಶಗಳ ಕ್ಲರ್ ಉತ್ಪನ್ನಗಳ ಭಾಗವಾಗಿ ಸ್ಟ್ ವಿಧಿಸಲಾಯತು. ಕ ತಿಳಿಸಲಾದ ಅಸೆಸ್ ಮೆಂಟ್ ತವನ್ನು ವಿಧಿಸಲಾಯತು. ಕ ಪಡೆಯಗಳಿಗೆ ಆರ್ಥಿಕ ವರ್ಷ ವಿಷಯಕ್ಕೆ ಸಂಬಂಧಿಸಿದಂತೆ , ಮ್ಯಾನೇಜ್ ಮೆಂಟ್ ಈ ಪ್ರ ಮಾಡಿರುವುದಿಲ್ಲ.	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್,ರ್,ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇರೆಯ ಮೂಲಕ ಬಂಡವಾಳದ ಒಂ ಸ್ಥೆಯ ಮೂಲಕ ಬಂಡವಾಳದ ಒಂ ಭೇರೆಯ ಮೂಲಕ ಬಂಡವಾಳದ ಎಂ ಭೇರೆಯ ಮೂಲಕ ಬಂಡವಾಳದ ಎಂ ಸ್ಥೆಯ ಮೂಲಕ ಬಂಡವಾಳದ ಎಂ ಸ್ಥೆಯ ಮೂಲಕ ಬಂಡವಾಳದ ಎಂ ಭೆರೆಯ ಮೂಲಕ ಬಂಡವಾಳದ ಬ್ರೈ ಸ್ಥೆ ಸಾರ್ಸ್ಗೆ ಸರಸ್ಸು ಹೊಂದಿಲ್ಲ ವ ಸ್ಥೆಯ ಮೂಲಕ ಬಂಡವಾಳದ ಬ್ರೈ ಬರಗಣಿಸಲಾಗಿಲ್ಲ ಖೆತ್ತತೆಗಳನ್ನು ಗಮನದಲ್ಲಿಟ್ಟುಕೊಂ ಗೆ ಸುನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಗಳನ್ನು ಕಳುಹಿಸಿಂ ಸಸ್ಮೆ ತಿಂಟ್ ವರ್ಷ 2012–1300 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶದ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ಸಂಪನಿಯು ಗೌರವಾನ್ವಿತ ಸುತ್ರೀಂ 2010–11 ರಿಂದ 2013–14ರ ಸಾ ತೆ ಕಂಪನಿಯು ಹಿಂದಿನ ವರ್ಷಗಳಲ್ಲ ಕೆರಣದಲ್ಲಿ ಬಲವಾಗಿ ತನ್ನ ನಿರುವಿನ ಂದ 180 ದಿನಗಳಿಗಿಂತ ಹೆಚ್ಚು ಕಾಲ	ಾಗ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ಭ ನಂತರ, ಪನಾಟೋಸ್ ತ್ ಲಿಮಿಟೆಡ್ ರವರನ್ನು ಸಿವು ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 03130 0838 all residing at No.321, Sum 3rd A Cross Road, 2nd block. 3rd Si Basaveshwarnagar. Bengaluru-560 represent that they are the absolute or of the schedule properly. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 08-90 0f book No. I, stored in volume 1014, at pages 111-121, in the office of Sub Registrar Rajajinagar and has r marketable, right tille and interest the and that apart from them there are no persons/s having any right or claim ove schedule property and they have notent into any agreements/memorandur understandling etc., for sale or creation rights therein. The owner further repres that he has not mortgaged, created any f interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inte etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fa which, my client shall proceed with the at mentioned transactorts. EXEDULE PROPETY All that piece and parcel of immov town. Bengaluu, admeasuring Eas West 30 ff and North to South 22 ft, measuring 2,760 sft, presently coming the limits of B.B.M.P. Ward No.106 Rajkumar, with construction of 5,250 st the ground floor to an extent of 1,800 sft on the 1st floor and second floor each extent of 1,725 fet together with all appurtenances whatsoever undemeatin above the surface and bounded or; Eastby : Property bearing site No.10 West by: remaining portion of site no.1
೩ೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ಷೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ನಂತನಿಯ ಪ್ರದೋಟರ್ ಆಗಿ ಗೊತ್ತುಪಡಿಸಲಾಯತು ಹಾಗೂ ಆ ಕಂಪನಿಯ ಪ್ರದೋಟರ್ ಗ್ರೂಸ್ ನ ಸದಸ್ಯರಾಗಿ ಗೊತ್ತುಪಡಿಸಲಾಯತು. COVID-19 ಪರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿವೆ. ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹಣಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯದಿನದ ವೀ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕವಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ಚಿತವೇಗಳ ಗ್ರಾ ಸೆಮಿಕರೈವು ಕಾಂತ್ಯೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ ವಿಳಂಬವನ್ನು ನಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ವೇಲೆ, ಸಮಿಕನೈಡರ್ ಕಾಂಪ ಡೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ಮವೆಂ ಹೊಂಡಿಯ್ಯವ ಸಾಮರ್ಥ್ಯದ ಪ್ರಸ್ತುತ ಪೌಲ್ಯಮಾಪನದ ಆಧಾರದ ವೇಲೆ, ಸಮಿಕನೈಡರ್ ಕಾಂಪ ಡೈಮೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯ ಈಕ್ಷಿಟಿ ಷೇರುಗಳು ಮತ್ತು ಮತ್ತು ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಹೊಂದಿರುವುದಿಲ್ಲ ಕುಂ ದೃಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹೂಡ ಹರಿವಿನ ನಿರ್ವಹಣೆಯ ಮೌಲ್ಯ ಮಹತ್ವದ ಪರಿಣಾಮ ಬೀರುವುದಿಲ್ಲ ಡಿಸೆಂಬರ್ 31, 2021ರಂತ ಸ್ಥತ್ತು ಘಟಕ ಮತ್ತು ಸಂಕಲ ಕೊಂಡೊಯ್ಯದ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜಿತುಂಟ್ ಮರುಪರಿಸಲೀಲಿಸಿದೆ. ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜಿ ಮೊಂಡಿ ವರ್ಷ 2012–130ಂದ 20 ಪ್ರಾರೆಂಭಿಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ರಾಶ ವಿಟ್ಟಿನಿಗಳು ತಮ್ಮ ಮತ್ತು ಅದರ ಅಧಿಕಾರಗಳು ಸೂಕ್ಷವಾಗಿ ಪ್ರತಿಕ್ರಿಯಿಸಿದರು / ಹಾದಲಾಗಿದ್ದರು. ಆರ್ಥಿಕ ಪರ್ಷ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಆರ್ಪಿಗೆ ತಾನು ಇ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ತೂಪನಿಯ ಆರ್ಪಿಗೆ ತಾನು ಬೇರುತು ಸೇನ್ 154ರ ಅಡಿಯಲ್ಲಿ ಕೆಲವು ಮೊಂದರ್ಥ ನಿರ್ತಲ ಮನ್ರುಲಾನ ವ್ಯಾಗಗಳನ್ನು ಅನ ಸಿರಪಡಿಸಲಾಯತು, ಇದರ ಪರದಿಗಳನ್ನು ಸರಿಪಡಿಸುದು ಸೋಪದಿಯ ಸ್ಥೇಕರಿಸಿದೆ. ಮುಂದವರದಿದ ಸಂಪುರ ಕೆಲವ ಸೋರ್ ಸಬಿವಿಕೆ ಸಿವ್ರಕ್ ಮಾಡ್ಯಕೆ ಆಫಿಲ್ಲಿಟೆ ಪ್ರೋತ್ (ಸಿಇಎ ಸಿರಪಡೆಸಲಾಯತು, ಇದರ ಪರಿಗಳಾದು ಕೆಲವು ಮುಂದರ್ಥ ಸಿದ್ರಳ ಮತ್ತಿಯಾವ ದುಲಲ ಭಾನ ಪಡೆ ತೋತಾಕ್ ಸೋಟಸಗಳನ್ನು ಕ್ರಿಮಾರಗ ಮೇಲೆ ಡೂ. 0.90 ಕೋಟಿ ಹೆಷ್ಠದಾದ ದುಲ್ಲಿಗೆ ಬೀರುವ ಸೊದಲರ ಕಂಪನಿಯ ಕೆಲ ಅಧಿಕಾರಗಳ ಮೇಲೆ ಡೂ. 0.91 ಕೋಟಿ ಹೆಪ್ರದಾ ದುಲ್ಲಿದು ಬೀರುವವಿದಿ ಸಂಪನಿಯ ಕೆಲ ಅಧಿಕಾರಗಳ ಮೇಲೆ ಡೂ. 0.91 ಕೋಟಿ ಹೆಪ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬ್ರಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡರೆಗಳ ವಿತಂ ಸಿರು ಪಾರಂಟ್ ಗಳ ವಿತಂ ಸಿರು ಪ್ರಾಪಾಸಿಕದ ಅಂಪ ಮಾಪನದ ಆಧಾರದ ಮೇಂ ಕೆಗಳು, ಅಮಾರ್ತ ಸ್ತತ್ರಾಗಳ ಈ ಮೌಲ್ಯಮಾಪನದಲ್ಲಿ C ಬ್ರೈನ ಹೊಂದಾಣಿಕೆಗಳನ್ನು 1 ತ್ರಿ ಅವಧಿಗೆ ಸಂಬಂಧಿಸಿದ ದ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಯೆಂಟ್ ವರ್ಷ ಆಟಗಳ ಆದಾಯ ತೆರಿಗೆ ಡಿಕ್ ಣವಾಗಿ, 2020ರ ಸೆಪ್ಟೆಂಬ ಸೆಸ್ಮೆಯೆಟ್ ವರ್ಷ 2018 ಮತ್ತಿ ಅಸೆಸ್ಮೆಯೆಟ್ ವರ್ಷ ಬಟಗಳ ಆದಾಯ ತೆರಿಗೆ ಡಿಕ ಣವಾಗಿ, 2020ರ ಸೆಪ್ಟೆಂಬ ಸೆಸ್ಮೆಯೆಟ್ ವರ್ಷ 2018 ಮತ್ತಿ ಅಸೆಸ್ಮೆಯೆಟ್ ವರ್ಷ ಬಹುತ್ತಿ ವಿಧಿಸಲಾಯಿತು. ಕ ಸ್ಟಡೆಯಗಳಿಗೆ ಆರ್ಥಿಕ ವರ್ಷ ವಿಷಯಕ್ಕೆ ಸಂಬಂಧಿಸಿದಂಡೆ , ಮ್ಯಾನೇಜ್ಮೆಯೆಂಟ್ ಈ ಪ್ರ ಮಾಡಿರುವುದಿಲ್ಲ. ಡಿಸಲು ನಿಗದಿತ ದಿನಾಂಕದಿ. 09 ಕೋಟಿ (ಮಾರ್ಚ್ 3	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ- ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಬು ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವೃತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹೇಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಸ್ ಗಳನ್ನು ಕಳುಹಿಸಿಂ ಸಿಸ್ ಮೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುತಡ ಆದೇಶಗಳನ್ನು ದ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುತಡ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ್ ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ದಿವನಿಯು ಗೌರವಾನ್ವಿತ ಸುಪ್ರೀಂ 2010–11 ರಿಂದ 2013–14ರ ಸಾ ಕೆ ಕಂಪನಿಯು ಹಿಂದಿನ ವರ್ಷಗಳಲ್ಲೆ ಕರಣದಲ್ಲಿ ಬಲವಾಗಿ ತನ್ನ ನಿಲಾವಿನ ಂದ 180 ದಿನಗಳಿಗಿಂತ ಹೆಚ್ಚು ಕಾಣ 1, 2021: ರೂ. 27.98 ಕೋಚು]]	ಗಿ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಬದ್ರ ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 03130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute or of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office of Sub Registrar Rajajinagar and has marketable, right title and interest th and that apart from them there are no or persons/s having any right or claim ove schedule property and they have notent into any agreements/memorandur understanding etc., for sale or creatio rights therein. The owner further repres that he has not mortgaged, created any i interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inti etc., on the schedule property, shall documentary evidence should notify undersigned and lodge their objection claims within filteen (15) days from the of this notice with the undersigned, fe which, my client shall proceed with the at mentioned transactorys. SCHEDULE PROPERTY All that piece and parcel of immov property bearing Site No. 11, Municipaa 11/B, property no. 11/B, PU-No. 43-1 situated at 4th Stage, Rajajinagar Indu Town. Bengaluru, admeasuring Eas West: 30 ft and North to South: 92 ft, i measuring 2,760 sft, presently coming the limits of B.B.M.P. Ward No. 106/ Rajkumar, with construction of 5,250 st the ground floor to an extent of 1,800 sf on the 1st floor and second floor each 1 extent of 1,725 feet together with all above the surface and bounded on; East by : Property bearing site No. 10 West by : remaining portion of site no. 1 North by: Property bearing site No. 10
ತೀರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ತೇರುಗಳನ್ನು ಸ್ವಾ ಫಿನ್ ವೆಸ್ಸೆ ಲಿಮಿಟೆಡ್ ಅನ್ನು ಕಂಪನಿಯ ಪ್ರದೋಟರ್ ಆಗಿ ಗೊತ್ತುಪಡಿಸಲಾಯತು ಹಾಗೂ ಆ ಕಂಪನಿಯ ಪ್ರದೋಟರ್ ಗ್ರೂಸ್ ಸದಸ್ಯರಾಗಿ ಗೊತ್ತುಪಡಿಸಲಾಯತು. COVID-19 ಹರಡುವಿಕೆಯು ಜಗತ್ತಿನಾಜ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ಕ್ಷ್ಮೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹುಕಾಸು ಫಲಿತಾಂಶಗಳ ಅನುಷೋದನೆಂದಿ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನ್ಮಿತತೆಗಳು ಗ್ರಾ ಸಿಮಿಕನ್ಷೆಫಲ್ ಕಾಂತೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಕದಿಂದಾಗಿ ಪ್ರ ತಿಳಿಂಬನ್ನು ವಿರೀಕ್ಷಿಸುತ್ತದೆ ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸಮಿಕನ್ಷೆಫರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ಷಿಟಿ ತೇರುಗಳು ನುತ್ತು ಮುತ್ತ ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಹಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಠದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಪ್ರಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಪ್ರಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಪ್ರಷ್ಟಿಯೆಯನ್ಗದೆ. ಭವಿಷ್ಠದ ಅರ್ಥ್ಯಮಾಪನವನ್ನು ಮ್ಯಾನೇಜ್ಮಮಿಂಡೆ ಮರುಪರಿಸಿಲಲಿಸಿದೆ. ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ಮಮೆಂಟ್ ಮಹಸ 2012-130ಂದ 20 ಸ್ವಾರಂಭಿಸಿತು. 2019-20 ಮತ್ತು 2020-21ರ ಅವಧಿಯಲ್ಲಿ ಕೆಲವು ಡಾತದ ಸ್ಥವದಿಗಳು ತಮ್ಮ ತತ್ತಿಯೆಯಾಗಿದೆ. ಭವಿಷ್ಯದ ಅರ್ಥಿತ ಪರಿಸ್ಥಿಮಾಶನವನ್ನು ಮಾ್ಯಾನೇಜ್ಮಮೆಂಟ್ ವರ್ಷ 2017-21 ತಾರು ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತ್ಯೇಮಿಯ ಅಸೆಸ್ಮಾರಬಕ್ ವರ್ಷ 2017-18 ಒಯ್ಯರಾದ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪೊಂದಿಸಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿಗೆ ಅನುಗ ಕಾಯ್ಡೆಯ ಸೆಕ್ಷನ್ 154ರ ಅಡಿಯಲ್ಲಿ ಕೆಂಪವಿಯು ಅಸೆಸ್ಮಾರಟ್ ವರ್ಷ 2012-130ಂದ ಅ ಡಿಮಾಂಡ್ ಅದೇಶಗಳಲ್ಲಿನ ಕೆಲವು ದೋಷಗಗಳನ್ನು ಸರಿಪಡಿಸಲು ಕುಪತ್ರ ಮಾಡವಾಡ ಪ್ರಾನವಿದ ಬಿರದವು ಸೇರೇಶಗಳಲ್ಲಿ ಪರಿಗಣಿಸಿರದ ಕೆಲವು ಮುಂಡಕ್ಕೆ ಒಯ್ಯಲಾಡ ಹೆಪ್ಪನವರು ಬ ಬಿರದವುದಿಯ ಸೊಟಿಸಗಳಲ್ಲಿ ಪರಿಗಣಿಸದರ ಕೆಲವು ಮುಂಡಕ್ರಿ ಎನ್ನಲೆ ಪ್ರಾಷವಲ್ ಗುಲ್ಟಿನ ಬಿರದವುದಿಯ ತಂಪನಿಯ ಕ್ರೂ ಅಧಾರಗಣ ಮೇರೆ ಪರ್ಷದ ಪರದ್ರಿಗಳಲ್ಲಿ ಮಾಥದಾದ ಮಲ್ಲಿನ ಮೊಡವ ತೋಕಾಸ್ ನೋಟಿಸಗಳನ್ನು ಕುಪದಿಯ ದಂಡ ಆದೇಫವನ್ನು ಸ್ಥೀಕಿರಿದೆ. 2010-11 ರಿಂದ 2013-14ರ ಅರ್ಥಿಕ ಪರ್ಪನಿಯ ಹಿಂದಿನ ವರ್ಷಗಳಲಲ್ಲಿ ಮ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಣಶಸ್ತಾ ಟೆಕ್ನಾಲಬೇಸ್ ಲಿಮಿ 'ಂದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ನಿಧ ಆಂತರಿಕ ಮತ್ತು ಬಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾವತಿಗಳಲ್ಲಿ ಮತ್ತು ಬ ಹಕರ ಪಾರಂಟ್ ಗಳ ವಿತದ 'ನಿಯು ತೈಮಾಸಿಕದ ಅಂಪ ಮಾಪನದ ಆಧಾಂದ ಮೇಂ ಡೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬ್ರೈನ ಹೊಂದಾಣಿಕೆಗಳನ್ನು ಬ ತ್ರ ಅವಧಿಗೆ ಸಂಬಂಧಿಸಿದ ಡ ಬ್ರಾಪನಿಗೆ ಸಂಬಂಧಿಸಿದ ಡ ಬ್ರಾಪನಿಗೆ ಸಂಬಂಧಿಸಿದ ಡ ಬ್ರಾಪನಿಗೆ ಸಂಬಂಧಿಸಿದ ಡ ಬ್ರಾಪನಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ ಆ ಮತ್ತು ಅಸೆಸ್ಮೆಯೆಂಟ್ ವರ್ಷ ಜಟಗಳ ಆದಾಯ ತೆರಿಗೆ ಡಿ ಣವಾಗಿ, 2020ರ ಸೆಪ್ಟೆಂಬ ಸೆಸ್ಮೆಯಕ್ ವರ್ಷ 2018 ವತಿಸಬಾಯತು ಮತ್ತು ತಿ ತಿಳಿಸಲಾದ ಅಸೆಸ್ಮೆಂಟ್ ಪಣಕಾಸಿನ ಫಲಿತಾಂಶಗಳ ಕ್ವರ್ ಉತ್ಪನ್ನಗಳ ಭಾಗವಾಗಿ ಸ್ಟ್ ಟಿಎಟ್) ನಿಂದ ಕಂಪನಿಂ ಡವನ್ನು ವಿಧಿಸಲಾಯಿತು. ಕ ಪಡಯಗಳಿಗೆ ಆರ್ಥಿಕ ವರ್ಷ ವಿಷಯಕ್ಕೆ ಸಂಬಂಧಿಸಿದಂತೆ , ಮ್ಯಾನೇಜ್ಮೆಯೆಂಟ್ ಈ ಪ್ರ ಮಾಡಿರುವುದಿಲ್ಲ. 'ತಿಸಲು ನಿಗದಿತ ದಿನಾಂಕದಿ. .09 ಕೋಟಿ (ಮಾರ್ಚ್ 3'	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೇ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್.ರ್.ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ-ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇರೆಯ ಮೂಲಕ ಬಂಡವಾಳದ ಬ ಕ್ಷಿದಲ್ಲಿ ಸಾಲಗಳನ್ನು ಹೊಂದಿಲ್ಲ ವ ತೆ ಕಂಪನಿಯ ತಕ್ಷಣದ ದ್ರವೃತೆ ಸ್ಥಾ ಹಿ, ದಾಸ್ತಾನುಗಳು ಮತ್ತು ಹಣಕಾಸು ಬರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ಲಿಗೆ ಕಾಯ್ದಿ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಗಳನ್ನು ಕಳುಹಿಸಿಂ ಸೆಸ್ಮೆಂಟ್ ವರ್ಷ 2012–1306 2018–19ಕ್ಕೆ ಕ್ರಮವಾಗಿ ರೂ. 25 ಮಾಂಡ್ಗಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ಫೇರ್ ಸ ಬಹಸಗಳ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ಫೇರ್ ಬರ್ತನಿಯು ಗೌರವಾನ್ವಿತ ಸುಪ್ರೀಂ 2010–11 ರಿಂದ 2013–14ರ ಸಾ ಕೆರವಾನಿಯು ಹಿಂದಿನ ವರ್ಷಗಳಲ್ಲ ಕರಣದಲ್ಲಿ ಬಲವಾಗಿ ತನ್ನ ನಿಲುವಿನ ಂದ 180 ದಿನಗಳಿಗಿಂತ ಹೆಚ್ಚು ಕಾಡ 1, 2021: ರೂ. 27.98 ಕೋಟ)] ನ್ನಿ ಪ್ರಲಶಸೊಳಿಸಲು ಮ್ಯಾನೇಜ್ಮೆಯ	೧ಗ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾಟೋನ್ 5 ಲಿಮಿಟೆಡ್ ರವರನ್ನು ಬಧ) ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರತ್ರು ಹೊಂದಿರುತ್ತದೆ ನಿಜ್ ಮೆಂಟ್ ಸಂಭಾವ್ಯ ಸವರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ನಿಜ್ ಮೆಂಟ್ ಸಂಭಾವ್ಯ ನಡ ಮೇಲೆ ಯಾವುದೇ ಸ್ವತ್ತುಗಳ ಮೌಲ್ಯಗಳನ್ನು ಮಂರೈಕೆ ನಿರ್ಬಂಧದಿಂದ ಬಹು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ಮಂರೈಕೆ ನಿರ್ಬಂಧದಿಂದ ಬಹು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನಿಂದ 2018–19ರವರೆಗಿನೆ 62 ಕೋಟಿ (ಮುಂಡಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ವೀಕರಿಸಿದೆ. ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಹೊಲಿನ ಅಬಕಾರಿ ಸುಂಕ ತ್ರು 2019–20ರಲ್ಲಿ ರೂ. ಹೋಟರ್ ಮುಂದೆ ತಡೆ ಲಿಗೆ ರೂ. 3.01 ಕೋಟ ಲಿಗೆ ಲಾಗತ್ಯ ಕ್ರಮಗಳನ್ನು	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 03130 0838 all residing at No.321, Sum 3rd A Cross Road, 2nd block. 3rd Si Basaveshwarnagar. Bengaluru-560 represent that they are the absolute or of the schedule properly. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 08-90 0f book No. I, stored in volume 1014, at pages 111-121, in the office of Sub Registrar Rajajinagar and has r marketable, right tille and interest the and that apart from them there are no persons/s having any right or claim ove schedule property and they have notent into any agreements/memorandur understandling etc., for sale or creation rights therein. The owner further repres that he has not mortgaged, created any f interest and lien or encumbered the sche property or any part thereof in any ma with any person. It is hereby informed the General Public a charge, lien, mortgage right title or inte etc., on the schedule property, shall documentary evidence should notify undersigned and lodge their objection claims within fifteen (15) days from the of this notice with the undersigned, fa which, my client shall proceed with the at mentioned transactorts. EXEDULE PROPETY All that piece and parcel of immov town. Bengaluu, admeasuring Eas West 30 ff and North to South 22 ft, measuring 2,760 sft, presently coming the limits of B.B.M.P. Ward No.106 Rajkumar, with construction of 5,250 st the ground floor to an extent of 1,800 sft on the 1st floor and second floor each extent of 1,725 fet together with all appurtenances whatsoever undemeatin above the surface and bounded or; Eastby : Property bearing site No.10 West by: remaining portion of site no.1
ತೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ತಿಟಿ ತೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರದೋಟರ್ ಆಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹುಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯದಿಂದರು ನ 2021ಕ್ಕೆ ಅಂತಗ್ಯ ಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ವಿತೆಗಳು ಗ್ರಾ ಮಿಕಿದ್ದುವರೆ ಕಾಂತೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಗಿ ನ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸಮಿಕಕ್ಷಣ್ಯರ್ ಕಾಂತ್ಯ ತ್ರೈಮಾಸಿಕಗಳಲ್ಲಿ ಅನಿಶ್ವಿತತೆಯ ಮುಂದುವರಿಯು ಸಾಧ್ಯತೆಯಿದೆ ಎಂಬಂದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ತಿಟಿ ಷೇರುಗಳು ಮತ್ತು ವ್ಯತ್ತಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹುಡದ ಹಲವಿನ ನಿರ್ವಹಣೆಯ ಮತ್ತು ರೈಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹುಡದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ತವ ಪರಿಣಾಮ ಬೀರುವುದಿಲ್ಲ ಡಿಸಿಕೊಲ್ಲಿ ಯಾವುದೇ ಪೊಲಡೆ ನಿರ್ವಹಿತೆಯ ಮೌಲ್ಯ ಮಹತ್ತವ ಪರಿಣಾಮ ಬೇರುವುದಿಲ್ಲ ಡಿಸಿಂಬರ್ 31, 2021ರಂತ ಸ್ವತ್ತು ಘಟಕ ಮುತ್ತ ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮವಿಂಟ್ ಮರ್ಪ ನಿರ್ದಹಿತ್ತು ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮವಾಪನವನ್ನು ವಿಧಾನಿದ್ದ ಪುರುಪರಿಸಲಿಕಿಂದ ಪ್ರ ಪ್ರತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ತಿಕೊಲ್ಲಿ ಯಾವುದೇ ವ್ಯತ ಬಡವಿಗಳನ್ನು ತಮ್ಮ ತ್ರತೆಯೆಯಾಗಿದೆ ಭವಿಷ್ಯದ ಅರ್ಥಿಕ ಪರಿಸ್ಥಿತಗ ಪರ್ಣದ ನಂತರ ಮತ್ತು ಗಳದ ಸ್ಥರೂತ ಮು ಪ್ರತ್ರದೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಗಳಲ್ಲಿ ಸರಿಪಡಿಯ ಶರ್ಸಿದೆಂಟ್ ವರ್ಷ 2012–130ಂದ 20 ಸುಲ್ಡೆ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಸಿದ ನಂತರಿಗು ಮತ್ತಿ ರೂತಿ ಬಿಕ್ಕಾನ ತಮ್ ಮಲ್ತು ರಡದ ಅಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಯು ಅಸೆಸ್ಮವೆಂಟ್ ವರ್ಷ 2012–130ಂದ ಲ ಡಿಮಾಂಡ್ ಅದೇಶಗಳಲ್ಲಿ ತೆಲಗ ಇಲ್ಲಾಮೆಯು ಅಸೆಸ್ಮದೆಂಟ್ ವರ್ಷ 2012–130ಂದ ಲ ಡಿಮಾರಡ ಹಿಂದಿನ ವರ್ಷಗಳಲ್ಲು ಸೊಡುಡನಾಗಿದೆ. ಆರ್ರಿಕ ವರ್ಷ 2020–03 ರಂದ 2009–10ರ ಸಂದರ್ಭದಲ್ಲಿ ಮಾನವಾ ಪ್ಯಾನವಿದೆ. ಮೇಲೆ ವಿರುದುವರಿದು ಕಂಪನಿಯ ದೃಷ್ಟಿಕೊರಗಳನ್ನು ಸರಿಪಡಿಸಲು ಕಂಪನಿಯ ವ ಪೊತ್ತದ ಹೊಣಾಸ್ ಸೋಟಿಸಗಳನ್ನು ಕುರಪಡಿಯ ಹಿಂದಿನ ವರ್ಷಗಳನ್ನು ಇದೆ ರಿಸಿದು 20 ಹೊತ್ಗಡ ಹೋವಾಸ್ ಸೋಟಿಸಗಳನ್ನು ಕಂಪವಾಗ ಪಂದೆ ಅರೋರ್ ಸ್ಥುಡಿಸಲ ('ಸೂವ ಡೊರಟೊಂಡಿದ ಅಂಪರಿನ ಕುರ ಪರಿಯ ಪ್ರಾಪಾನ ಕಾರುಗಳಲ್ಲಿ ಮೀಲಿಸಿದೆ ನೋಡುವು ಸಲ್ಲ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಟೇನೆಂಟ್ ಉದ್ಯಮದಲ್ಲಿ ಬೆ ಟ್ ಇಂಥಿಸ ಆರ್ದಾರದ ಮೇಂ ಹೆಗಳು, ಅಭಿಪ್ರಾಯವಾಗಿದೆ. ತೇರು ವಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ಡೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದ ಆಧಾರದ ಮೇಂ ಹೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದಲ್ಲಿ C ಬೈನ್ನ ಕಂಪನಿಯು ನಿಕಟವಾ ರಿಡಿ–19ವರೆಗೆ ಆದಾಯ ತೆರೆಗೆ ಡಿಪ ಣವಾಗಿ, 2020ರ ಸೆನ್ನೆಂಬ ಸೆಸ್ ಮೆಂಟ್ ವರ್ಷ 2018 ಮತ್ತು ಅಸೆಸ್ ಮೆಂಟ್ ವರ್ಷ ಣವಾಗಿ, 2020ರ ಸೆನ್ನೆಂಬ ಸೆಸ್ ಮೆಂಟ್ ವರ್ಷ 2018 ಮತ್ತಿ ಅಸೆಸ್ ಮೆಂಟ್ ವರ್ಷ ರ್ಣ ಉತ್ಪನ್ನಗಳ ಭಾಗವಾಗಿ ಸ್ಟ್ ಉತ್ಪನ್ನಗಳ ಭಾಗವಾಗಿ ಸ್ಟ್ ಖತ್ತಿ ಸಂಬಂಧಿಸಿದಂತೆ, ಮಾಡಿರುವುದಿಲ್ಲ. ಟಿಸಲು ನಿಗದಿತ ದಿನಾಂಕದಿ. ೦.9 ಕೋಟಿ (ಮಾರ್ಚ್ 3 ಡ್ರಿಹಕರಿಂದ ಸಂಗ್ರಹಣೆಯನ ಗಣಿಸಿ, ಡಿಸೆಂಬರ್ 31, 20	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಜಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ- ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇರೆಯ ಮೂಲಕ ಬಂಡವಾಳದ ಒ ಭದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 5 ಕಂಪನಿಯ ತಕ್ಷಣದ ದ್ರವೃತೆ ಸ್ಥಾ ನಿ, ದಾಸ್ತಾನುಗಳು ಮತ್ತು ಹಣಕಾಸು ಬೆರೆಗಣಿಸಲಾಗಿಲ್ಲ ಅನಿಶ್ಯಿತತೆಗಳನ್ನು ಗಮನದಲ್ಲಿಟ್ಟುಕೊಣ ವರಿಗಣಿಸಲಾಗಿಲ್ಲ ಅನಿಶ್ಯಿತತೆಗಳನ್ನು ಗಮನದಲ್ಲಿಟ್ಟುಕೊಣ ನಿ ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಟನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿಣ ಸಸ್ ಮೆಂಟ್ ವರ್ಷ 2012–1306 ್ 2018–19ಕ್ಕೆ ಕ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ರಂಪನಿಯು ಗೌರವಾನ್ವಿತ ಸುತ್ರೀಂ 2010–11 ರಿಂದ 2013–14ರ ಸಾ 5 ಕಂಪನಿಯು ಹಿಂದಿನ ವರ್ಷಗಳಲ್ಲೆ ಕರಣದಲ್ಲಿ ಬಲವಾಗಿ ತನ್ನ ನಿಲುವಿನ ಂದ 180 ದಿನಗಳಗಿಂತ ಹೆಚ್ಚು ಕಾಡ 1, 2021: ರೂ. 27.98 ಕೋಟ)] ನ್ನು ತ್ರಲತಗೊಳಿಸಲು ಮ್ಯಾನೇಡ್ಮಾಂ	ಾಗ ಪಾವತಿಸಿದ ಈಕ್ಷಿಟಿ ಮತ್ತು ಅಕ್ಟೋಬರ್ 26, ನಂತರ, ಪನಾಟೋನ್ ತ್ ಲಿಮಿಟೆಡ್ ರವರನ್ನು ಸ್ರಾರ್ ರಾಜ್ಯ ಸರ್ಕಾರಗಳು ೇತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು	Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 03130 0838 all residing at No.321, Sum 3rd A Cross Road, 2nd block, 3rd Si Basaveshwarnagar, Bengaluru-Sédu of the schedule properly. It is represented Sri C.N. Sathyanarayana Setty, vide deed dated: 03/05/1969, which has I duly registered as document bearing No. 89-90 of book No. I, stored in volume 1014, at pages 111-121, in the office of Sub Registrar Rajajinagar and has y marketable, nght tile and interest the and that apart from them there are no persons/s having any right or claim over schedule properly and they have notent into any agreements/memorandur understandling etc., for sale or creation rights therein. The owner further represent that he has not mortgaged, created any interest and lien or encumbered the sche property or any part hereof in any ma- with EXECULE PROEED A charge, lien, mortgage right tile or into ito, on the schedule property, shall documentary evidence should notify undersigned and lodge their objection claims within fifteen (15) days from the of his notice with the undersigned, fa with, my client shall proceed with the at market abe in the schedule property or any the first of the most of the notice with, my client shall proceed with the struated at 4th Stage, Rajajinagar Indu Town. Bengalun, admeasuring Eas West 30 ff and North to South 22 ft, messuring 2,760 sft, presenty coming the limits of B.B.M.P. Ward No.1060 Rajkumar, with construction of 5,250 sft on the 1st floor an ascend floor each of apourtenances whatsoever undemeatin above the surface and bounded on. Eastby: Property bearing site No.10 Westby: remaining portion of site no.1 North by: Property bearing site No.10 Westby: remaining portion of site no.1 North by: Property bearing site No.10 Westby: remaining portion of site no.1 North by: Property bearing site No.10 Westby: remaining portion of site no.1 North by: Property bearing site No.10 We
ತೀರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,592 ಈಕ್ಷಿಟಿ ತೇರುಗಳನ್ನು ಸ್ವಾ ಫಿನ್ ವೆಸ್ಸೆ ಲಿಮಿಟೆಡ್ ಅನ್ನು ಕಂಪನಿಯ ಪ್ರದೋಟರ್ ಆಗಿ ಗೊತ್ತುಪಡಿಸಲಾಯತು ಹಾಗೂ ಆ ಕಂಪನಿಯ ಪ್ರದೋಟರ್ ಗ್ರೂಸ್ ಸದಸ್ಯರಾಗಿ ಗೊತ್ತುಪಡಿಸಲಾಯತು. COVID-19 ಹರಡುವಿಕೆಯು ಜಗತ್ತಿನಾಜ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ಕ್ಷ್ಮೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹುಕಾಸು ಫಲಿತಾಂಶಗಳ ಅನುಷೋದನೆಂದಿ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನ್ಮಿತತೆಗಳು ಗ್ರಾ ಸಿಮಿಕನ್ಷೆಫಲ್ ಕಾಂತೋನೆಂಟ್ ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಕದಿಂದಾಗಿ ಪ್ರ ತಿಳಿಂಬನ್ನು ವಿರೀಕ್ಷಿಸುತ್ತದೆ ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸಮಿಕನ್ಷೆಫರ್ ಕಾಂಪ ತ್ರೈಮಾಸಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯುವ ಸಾಧ್ಯತೆಯಿದೆ ಎಂಬುದು ಮ್ಯಾನೇಜ್ ಮಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯು ಈಕ್ಷಿಟಿ ತೇರುಗಳು ನುತ್ತು ಮುತ್ತ ತ್ರೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಹಾಲವನ್ನು ಹೊಂದಿರುವುದಿಲ್ಲ ಕಂಪ ದೃಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಠದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಪ್ರಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಪ್ರಷ್ಟಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಪ್ರಷ್ಟಿಯೆಯನ್ಗದೆ. ಭವಿಷ್ಠದ ಅರ್ಥ್ಯಮಾಪನವನ್ನು ಮ್ಯಾನೇಜ್ಮಮಿಂಡೆ ಮರುಪರಿಸಿಲಲಿಸಿದೆ. ಉಂಟಾಗುವ ಎಲ್ಲಾ ಪರಿಣಾಮಗಳನ್ನು ಮ್ಯಾನೇಜ್ಮಮೆಂಟ್ ಮಹಸ 2012-130ಂದ 20 ಸ್ವಾರಂಭಿಸಿತು. 2019-20 ಮತ್ತು 2020-21ರ ಅವಧಿಯಲ್ಲಿ ಕೆಲವು ಡಾತದ ಸ್ಥವದಿಗಳು ತಮ್ಮ ತತ್ತಿಯೆಯಾಗಿದೆ. ಭವಿಷ್ಯದ ಅರ್ಥಿತ ಪರಿಸ್ಥಿಮಾಶನವನ್ನು ಮಾ್ಯಾನೇಜ್ಮಮೆಂಟ್ ವರ್ಷ 2017-21 ತಾರು ಮತ್ತು ಅದರ ಅಧಿಕಾರಿಗಳು ಸೂಕ್ಷವಾಗಿ ಪ್ರತ್ಯೇಮಿಯ ಅಸೆಸ್ಮಾರಬಕ್ ವರ್ಷ 2017-18 ಒಯ್ಯರಾದ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪೊಂದಿಸಿದ ನಂತರ) ಮತ್ತು ರೂ. 0.48 ಕೊ ಮೇಲಿನ ಆದೇಶಗಳಲ್ಲಿನ ಕೆಲವು ದೋಷಗಳನ್ನು ಸರಿಪಡಿಸಲು ಕಂಪನಿಯ ಅರ್ಜಿಗೆ ಅನುಗ ಕಾಯ್ಡೆಯ ಸೆಕ್ಷನ್ 154ರ ಅಡಿಯಲ್ಲಿ ಕೆಂಪವಿಯು ಅಸೆಸ್ಮಾರಟ್ ವರ್ಷ 2012-130ಂದ ಅ ಡಿಮಾಂಡ್ ಅದೇಶಗಳಲ್ಲಿನ ಕೆಲವು ದೋಷಗಗಳನ್ನು ಸರಿಪಡಿಸಲು ಕುಪತ್ರ ಮಾಡವಾಡ ಪ್ರಾನವಿದ ಬಿರದವು ಸೇರೇಶಗಳಲ್ಲಿ ಪರಿಗಣಿಸಿರದ ಕೆಲವು ಮುಂಡಕ್ಕೆ ಒಯ್ಯಲಾಡ ಹೆಪ್ಪನವರು ಬ ಬಿರದವುದಿಯ ಸೊಟಿಸಗಳಲ್ಲಿ ಪರಿಗಣಿಸದರ ಕೆಲವು ಮುಂಡಕ್ರಿ ಎನ್ನಲೆ ಪ್ರಾಷವಲ್ ಗುಲ್ಟಿನ ಬಿರದವುದಿಯ ತಂಪನಿಯ ಕ್ರೂ ಅಧಾರಗಣ ಮೇರೆ ಪರ್ಷದ ಪರದ್ರಿಗಳಲ್ಲಿ ಮಾಥದಾದ ಮಲ್ಲಿನ ಮೊಡವ ತೋಕಾಸ್ ನೋಟಿಸಗಳನ್ನು ಕುಪದಿಯ ದಂಡ ಆದೇಫವನ್ನು ಸ್ಥೀಕಿರಿದೆ. 2010-11 ರಿಂದ 2013-14ರ ಅರ್ಥಿಕ ಪರ್ಪನಿಯ ಹಿಂದಿನ ವರ್ಷಗಳಲಲ್ಲಿ ಮ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಟೇನೆಂಟ್ ಉದ್ಯಮದಲ್ಲಿ ಬೆ ಟ್ ಇಂಥಿಸ ಆರ್ದಾರದ ಮೇಂ ಹೆಗಳು, ಅಭಿಪ್ರಾಯವಾಗಿದೆ. ತೇರು ವಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ಡೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದ ಆಧಾರದ ಮೇಂ ಹೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದಲ್ಲಿ C ಬೈನ್ನ ಕಂಪನಿಯು ನಿಕಟವಾ ರಿಡಿ–19ವರೆಗೆ ಆದಾಯ ತೆರೆಗೆ ಡಿಪ ಣವಾಗಿ, 2020ರ ಸೆನ್ನೆಂಬ ಸೆಸ್ ಮೆಂಟ್ ವರ್ಷ 2018 ಮತ್ತು ಅಸೆಸ್ ಮೆಂಟ್ ವರ್ಷ ಣವಾಗಿ, 2020ರ ಸೆನ್ನೆಂಬ ಸೆಸ್ ಮೆಂಟ್ ವರ್ಷ 2018 ಮತ್ತಿ ಅಸೆಸ್ ಮೆಂಟ್ ವರ್ಷ ರ್ಣ ಉತ್ಪನ್ನಗಳ ಭಾಗವಾಗಿ ಸ್ಟ್ ಉತ್ಪನ್ನಗಳ ಭಾಗವಾಗಿ ಸ್ಟ್ ಖತ್ತಿ ಸಂಬಂಧಿಸಿದಂತೆ, ಮಾಡಿರುವುದಿಲ್ಲ. ಟಿಸಲು ನಿಗದಿತ ದಿನಾಂಕದಿ. ೦.9 ಕೋಟಿ (ಮಾರ್ಚ್ 3 ಡ್ರಿಹಕರಿಂದ ಸಂಗ್ರಹಣೆಯನ ಗಣಿಸಿ, ಡಿಸೆಂಬರ್ 31, 20	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾತವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ- ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಬು ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹೇಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ಯಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ರಿಗೆ ಕಾಯ್ದಿ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ತಳುಹಿಸಿಂ ಸಿಸ್ಮೆಯೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರೆ ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರೆ ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರೆ ಯ ಆರ್ಥಿಕ ವರ್ಷ 2018–19 ಮ ರಂಪನಿಯು ಗೌರವಾನ್ವಿತ ಸುಪ್ರೀಂ 2010–11 ರಿಂದ 2013–14ರ ಸಾ 5 ಕಂಪನಿಯು ಹಿಂದಿನ ವರ್ಷಗಳಲ್ಲೆ ಕರಣದಲ್ಲಿ ಬಲವಾಗಿ ತನ್ನ ನಿಲಾವಿನ ರೂಪಗಿಳಿಸಲಾಗಿತ ಹೆಚ್ಚು ಕಾರ 1, 2021: ರೂ. 27.98 ಕೋಚಿ)] ನ್ನ ತ್ವರಿತಗೊಳಿಸಲು ಮ್ಯಾನೇಜ್ಮೆಯ ರಾವುದಿಲ್ಲ ಎಂದು ಮ್ಯಾನೇಜ್ಮೆಯ	ಾಗ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾಟೋನ್ 5 ಲಿಮಿಟೆಡ್ ರವರನ್ನು ಸಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಮಾರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನದ 2018–19ರವರೆಗಿನ .62 ಕೋಟಿ (ಮುಂಡಕ್ಕೆ ಕದಲ್ಲಿ, ಆದಾಯ ತೆರಿಗೆ ನ್ನು ಸ್ಥೀಕರಿಸಿದೆ. ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸುಂಕ ತ್ರು 2019–20ರಲ್ಲಿ ರೂ. ಕೋರ್ಟ್ ಮುಂದೆ ತಡೆ ಲಿಗೆ ರೂ. 3.01 ಕೋಟ ಲಿಯೂ ಸಹ ತೋಕಾಸ್ ಗಳನ್ನು ಸಂಪೂರ್ಣವಾಗಿ ಂಟ್ ನಂಬುತ್ತದೆ.	Sathyanarayana Setty Aadhaar No. 0806 4216 4) SrI.Kruthik.C.S. Sio.Sri. Sathyanarayana Setty Aadhaar No. 03130 0836 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute or of the schedule property. It is represented Sri.C.N.Sathyanarayana Setty, vide deed dated: 03/05/1989, which has I duly registered as document bearing No. 89-90 of book No. I, stored in volume 1014, at pages 111-121, in the office of Sub Registrar Rajajinagar and has r marketable, right title and interest the and that apart from them there are not persons/s having any right or claim ove schedule property and they have notend into any agreements/memorandur understanding etc., for sale or creation rights therein. The owner further repres that he has not mortgaged, created any f interest and lien or encumbered the sche property or any part thereof in any ma with any person.
ತೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ತಿಟಿ ತೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರದೋಟರ್ ಆಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹುಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯದಿಂದರು ನ 2021ಕ್ಕೆ ಅಂತಗ್ಯ ಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ವಿತೆಗಳು ಗ್ರಾ ಮಿಕಿದ್ದುವರೆ ಕಾಂತೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಗಿ ನ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸಮಿಕಕ್ಷಣ್ಯರ್ ಕಾಂತ್ಯ ತ್ರೈಮಾಸಿಕಗಳಲ್ಲಿ ಅನಿಶ್ವಿತತೆಯ ಮುಂದುವರಿಯು ಸಾಧ್ಯತೆಯಿದೆ ಎಂಬಂದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ತಿಟಿ ಷೇರುಗಳು ಮತ್ತು ವ್ಯತ್ತಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹುಡದ ಹಲವಿನ ನಿರ್ವಹಣೆಯ ಮತ್ತು ರೈಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹುಡದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ತವ ಪರಿಣಾಮ ಬೀರುವುದಿಲ್ಲ ಡಿಸಿಕೊಲ್ಲಿ ಯಾವುದೇ ಪೊಲಡೆ ನಿರ್ವಹಿತೆಯ ಮೌಲ್ಯ ಮಹತ್ತವ ಪರಿಣಾಮ ಬೇರುವುದಿಲ್ಲ ಡಿಸಿಂಬರ್ 31, 2021ರಂತ ಸ್ವತ್ತು ಘಟಕ ಮುತ್ತ ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮವಿಂಟ್ ಮರ್ಪ ನಿರ್ದಹಿತ್ತು ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮವಾಪನವನ್ನು ವಿಧಾನಿದ್ದ ಪುರುಪರಿಸಲಿಕಿಂದ ಪ್ರ ಪ್ರತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ತಿಕೊಲ್ಲಿ ಯಾವುದೇ ವ್ಯತ ಬಡವಿಗಳನ್ನು ತಮ್ಮ ತ್ರತೆಯೆಯಾಗಿದೆ ಭವಿಷ್ಯದ ಅರ್ಥಿಕ ಪರಿಸ್ಥಿತಗ ಪರ್ಣದ ನಂತರ ಮತ್ತು ಗಳದ ಸ್ಥರೂತ ಮು ಪ್ರತ್ರದೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಗಳಲ್ಲಿ ಸರಿಪಡಿಯ ಶರ್ಸಿದೆಂಟ್ ವರ್ಷ 2012–130ಂದ 20 ಸುಲ್ಡೆ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಸಿದ ನಂತರಿಗು ಮತ್ತಿ ರೂತಿ ಬಿಕ್ಕಾನ ತಮ್ ಮಲ್ತು ರಡದ ಅಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಯು ಅಸೆಸ್ಮವೆಂಟ್ ವರ್ಷ 2012–130ಂದ ಲ ಡಿಮಾಂಡ್ ಅದೇಶಗಳಲ್ಲಿ ತೆಲಗ ಇಲ್ಲಾಮೆಯು ಅಸೆಸ್ಮದೆಂಟ್ ವರ್ಷ 2012–130ಂದ ಲ ಡಿಮಾರಡ ಹಿಂದಿನ ವರ್ಷಗಳಲ್ಲು ಸೊಡುಡನಾಗಿದೆ. ಆರ್ರಿಕ ವರ್ಷ 2020–03 ರಂದ 2009–10ರ ಸಂದರ್ಭದಲ್ಲಿ ಮಾನವಾ ಪ್ಯಾನವಿದೆ. ಮೇಲೆ ವಿರುದುವರಿದು ಕಂಪನಿಯ ದೃಷ್ಟಿಕೊರಗಳನ್ನು ಸರಿಪಡಿಸಲು ಕಂಪನಿಯ ವ ಪೊತ್ತದ ಹೊಣಾಸ್ ಸೋಟಿಸಗಳನ್ನು ಕುರಪಡಿಯ ಹಿಂದಿನ ವರ್ಷಗಳನ್ನು ಇದೆ ರಿಸಿದು 20 ಹೊತ್ಗಡ ಹೋವಾಸ್ ಸೋಟಿಸಗಳನ್ನು ಕಂಪವಾಗ ಪಂದೆ ಅರೋರ್ ಸ್ಥುಡಿಸಲ ('ಸೂವ ಡೊರಟೊಂಡಿದ ಅಂಪರಿನ ಕುರ ಪರಿಯ ಪ್ರಾಪಾನ ಕಾರುಗಳಲ್ಲಿ ಮೀಲಿಸಿದೆ ನೋಡುವು ಸಲ್ಲ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಟೇನೆಂಟ್ ಉದ್ಯಮದಲ್ಲಿ ಬೆ ಟ್ ಇಂಥಿಸ ಆರ್ದಾರದ ಮೇಂ ಹೆಗಳು, ಅಭಿಪ್ರಾಯವಾಗಿದೆ. ತೇರು ವಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ರೇದಿ ಪಾರಂಟ್ ಗಳ ವಿತಂ ಡೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದ ಆಧಾರದ ಮೇಂ ಹೆಗಳು, ಅಮೂರ್ತ ಸ್ವತ್ತಗಳ ಈ ಮೌಲ್ಯಮಾಪನದಲ್ಲಿ C ಬೈನ್ನ ಕಂಪನಿಯು ನಿಕಟವಾ ರಿಡಿ–19ವರೆಗೆ ಆದಾಯ ತೆರೆಗೆ ಡಿಪ ಣವಾಗಿ, 2020ರ ಸೆನ್ನೆಂಬ ಸೆಸ್ ಮೆಂಟ್ ವರ್ಷ 2018 ಮತ್ತು ಅಸೆಸ್ ಮೆಂಟ್ ವರ್ಷ ಣವಾಗಿ, 2020ರ ಸೆನ್ನೆಂಬ ಸೆಸ್ ಮೆಂಟ್ ವರ್ಷ 2018 ಮತ್ತಿ ಅಸೆಸ್ ಮೆಂಟ್ ವರ್ಷ ರ್ಣ ಉತ್ಪನ್ನಗಳ ಭಾಗವಾಗಿ ಸ್ಟ್ ಉತ್ಪನ್ನಗಳ ಭಾಗವಾಗಿ ಸ್ಟ್ ಖತ್ತಿ ಸಂಬಂಧಿಸಿದಂತೆ, ಮಾಡಿರುವುದಿಲ್ಲ. ಟಿಸಲು ನಿಗದಿತ ದಿನಾಂಕದಿ. ೦.9 ಕೋಟಿ (ಮಾರ್ಚ್ 3 ಡ್ರಿಹಕರಿಂದ ಸಂಗ್ರಹಣೆಯನ ಗಣಿಸಿ, ಡಿಸೆಂಬರ್ 31, 20	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾತವು ಮುಗಿದ ಟೆಡ್ ಮತ್ತು ಜಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಎಚ್ಡೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮ್ಯಾ ೇಡಿಕೆ- ಪೂರೈಕೆ ಪರಿಸ್ಥಿತಿ ಸ್ಥಿರವಾಗುವ ಸೇರೆಯ ಮೂಲಕ ಬಂಡವಾಳದ ಬು ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹೇಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ಯಿತತೆಗಳನ್ನು ಗಮನದಲ್ಲಿಟ್ಟುಕೊಂ ನಿ ಗಮನಿಸುತ್ತದೆ. ರಿಗೆ ಕಾಯ್ದಿ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ತಳುಹಿಸಿಂ ಸಿಸ್ಮೆಯೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ ಮೇಲೆ ಯಾವುದೇ ರೀತಿಯ ಪ್ರತಿ ಉಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ರಂಪನಿಯು ಗೌರವಾನ್ವಿತ ಸುಪ್ರೀಂ 2010–11 ರಿಂದ 2013–14ರ ಸಾ 5 ಕಂಪನಿಯು ಹಿಂದಿನ ವರ್ಷಗಳಲ್ಲೆ ಕರಪನಿಯ ಹಿಂದಿನ ವರ್ಷಗಳಲ್ಲೆ ತರ್ಷ 180 ದಿನಗಳಗಿಂತ ಹೆಚ್ಚು ಕಾರ 1, 2021: ರೂ. 27.98 ಕೋಟ)] ನ್ನ ತ್ವರಿತಗೊಳಿಸಲು ಮ್ಯಾನೇಜ್ಮೆಯ 021ರಂತೆ ಮೇಲಿನ ನಿವ್ವಳ ಕರಾರುವ ಕಾವುದಿಲ್ಲ ಎಂದು ಮ್ಯಾನೇಜ್ಮೆಯ ದಿನಿಗಳಿಗುತ್ತು ಮತ್ತು ಕಾರ ಮಂಡಳಿಯ ನಿದೇ	ಾಗ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾಟೋನ್ 5 ಲಿಮಿಟೆಡ್ ರವರನ್ನು ಸಾವು ರಾಜ್ಯ ಸರ್ಕಾರಗಳು ಜತಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು . ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವೃ ಸದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಮಾರೆಗೆ ಮುಂದಿನ ಕೆಲವು ಕಹರಿವು ಹೊಂದಿರುತ್ತದೆ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಹಿಡಿಯಲ್ಲಿ ಕ್ರಮಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಕದಲ್ಲಿ, ಆದಾಯ ತೆರಿಗೆ ನ್ನು ಸ್ಥಿತಗಳಿಸಿದೆ ಹಿಂದಿನ ಣನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸುಂಕ ತ್ರು 2019–20ರಲ್ಲಿ ರೂ. ಹೋರ್ಟ್ ಮುಂದೆ ತಡೆ ಲಿಗೆ ರೂ. 3.01 ಕೋಟ ಲಿಯೂ ಸಹ ತೋಕಾಸ್ ಗಳನ್ನು ಸಂಪೂರ್ಣವಾಗಿ ಂಟ್ ನಂಬುತ್ತದೆ. ಶತಕರುಗಳ ಪರವಾಗಿ	Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 03130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute of of the schedule properly. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 08-90 of book No. I, stored in volume 1014, at pages 111-121, in the office of Sub Registrar Rajajinagar and has i marketable, right tilte and interest thi and that apart from them there are no persona/s having any right or claim over schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any interest and lien or encumbered the sche property or any part thereof in any ma- with any person. It is hereby informad the General Public a charge, lien, mortgage right tilte or inti- etc., on the schedule property, shall documentary evidence should notify undersigned and lodge their objection claims within filteen (19) days from the of this notice with the undersigned, fa- stuated at 4th Stage, Rajajinagar Indu Town. Bengalun, admeasuring Eas West: 30 ft and North to South: 22 ft, i measuring 2,760 sft, presently coming the limits of B.B.M.P. Ward No.106/ Rajkumar, with construction of 5,250 sft extent of 1,725 feet together with at a apourtenances whatsoever underneath above the surface and bounded on; Eastby Property bearing site No.16 North by: Property bearing site No.16 North by: Property bearing site No.16 North by: Road St/- Rajendra S. Angadi, (Advocates, Angadi Associates S.V.Angadi, Sujata S.Angadi, Rajendra S.Angadi, Advocates,
ತೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮುಕ್ತ ಅವಕಾ 2021ರಂದು ಕೊನೆಗೊಂಡಿತು. ಮುಕ್ತ ಅವಕಾಶದ ಮೂಲಕ 2,582 ಈ ಕೃಟ ಹೇರುಗಳನ್ನು ಸ್ವಾ ಫಿಸ್ ವೆಸ್ಟ್ ಲಿವಿಟಿಡ್ಅನ್ನು ಕಂಪನಿಯ ಪ್ರಭೆತಾಗಿಗೊತ್ತುಪಡಿಸಲಾಯಿತು ಹಾಗೂ ಆ ಕಂಪನಿಯ ಫ್ರಮೋಟರ್ ಗ್ರೂಪ್ ನ ಸದಸ್ಯವಾಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿಪಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಹರಿಣಾಮ ಬ ಡಿಸೆಂಬರ್ 31, 2021ರ ತೈ,ಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದವರಿಸಿದೆ. ಡಿಸೆಂಬರ್ 31, 2021ಕ್ಷೆ ಅಂತ್ಯಗೊಂಡ ತೈ,ಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹುಣಾಸು ಫಲಿತಾಂಶಗಳ ಅನುಷೋದನೆಯ ದಿನಾಂಕದವರೆಗೆ ಲಭ್ಯವಿರುವ ವಿ 2021ಕ್ಕೆ ಅಂತಗ್ಯಗೊಂಡ್ ತೈ,ಮಾಸಿಕದಲ್ಲಿ ಸಾಂಕ್ರಮಿಕದಿಂದ ಉಂಟಾಗಿರುವ ಆನಿಶ್ಚಿತರೆಗಳು ಗ್ರಾ ಸೆಮಿಕನ್ಷೆಟ್ರರ್ ಹಾಂತೋನೆಂಬ್ಗಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಾಗಿ ಪ ವಿಸಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾತನದ ಆಧಾರದ ಮೇಲೆ, ಸೆಮಿಕನ್ಷೆಕ್ಷರ್ ಕಾಂಡ ಸೆಮಿಕಗಳಲ್ಲಿ ಅನಿಶ್ಚಿತತೆಯ ಮುಂದುವರಿಯವ ಸಾಧ್ಯತೆಯದೆ ಎಂಬಡು ಮ್ಯಾನೇಜ್ಮಮಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ಅವಧಿಯಲ್ಲಿ ಕಂಪನಿಯು ಈಕ್ಷಟ ಹೇರುಗಳು ಮತ್ತು ಮತ್ತು ತೈ,ಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯು ಸಾಲವನ್ನು ಮ್ಯಾನೇಜ್ಮವಿಂದ ಮತ್ತು ತೈಮಾಸಿಕ ಅಂತ್ಯದ ಅವಧಿಯಲ್ಲಿ ಕಂಪನಿಯ ಸಾಲವನ್ನು ಮೊಂದಿರುವುದಿಲ್ಲ ಕೂಡ ಸ್ಥತ್ತಿಯಿಂದ, ಮುಂದಿನ ಒಂದು ವರ್ಷದ ಭದಿಷ್ಠದ ಹಣದ ಪರಿವಿನ ನಿರ್ವಹಣೆಯ ಮೌಲ್ಯ ಮಹತ್ತದ ಪರಿಣಾಮ ಪೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು, ಘಟಕ ಮತ್ತು ಸುಕರ ಕೊಂಡೊಯ್ಯವ ಸಾಮರ್ಥದ ಮೌಲ್ಯಮಾಪನವನ್ನು ವ್ಯಾನೇಜ್ಮವೆಂಟ್ ಮರ್ಡ ಮಂದಿರುವುದಿಗಳು ಮತ್ತು ಮಹತ್ತದ ಪರಿಣಾಮ ಪೀರುವುದಿಲ್ಲ. ಡಿಸೆಂಬರ್ 31, 2021ರಂತ ಸ್ವತ್ತು, ಭಟಕ ಮತ್ತು ಸುಕರ ಕೊಂಡೊಯ್ಯವ ಸಾಮರ್ಥದ ಮೌಲ್ಯಮಾಪನವನ್ನು ವ್ಯಾನೇಜ್ಮವೆಂಟ್ ಮರ್ಥ 2012–130ಂದ 20 ಪ್ರಾರೊರಸಿತು. 2019–20 ಮತ್ತು 2020–21ರ ಅವಧಿಯಲ್ಲಿ ಕೆಲವು ಅತರ ಬಡಿನಿಗಳು ತಮ್ಮ ಪತ್ತಿಯೆಯಾಗಿದೆ. ಭವಿಷ್ಠದ ಅರ್ಥಿಕ ಪರಿಸ್ಥತಿನಿಂಡದು / ಹಾಪಡಿಸದು ಅರ್ಥ ವರ್ಷ ಅಸೆಸ್ಮವೆಂಟ್ ಗಳನ್ನು ನಡೆಸಲಾಯಿತು ಮತ್ತು ಕಂಪನಿಯು ಅಸೆಸ್ಮವೆಂಟ್ ವರ್ಷ 2012–130ಂದ ಲ ಡಿಮಾಂಡ್ ಅದೇತಗಳಲ್ಲಿ ತೆಲವುದ್ರ ಮೊಡಲಿಸಿದರು / ಹಾಪಡಿಸದು ಆರ್ಥಿ 4.048 ಕೊ ಮೇಲಿನ ಆದೇಶಗಳಲ್ಲಿನ ಕೆಲವು ಧೋಪಗಳನ್ನು ಸರಿಪಡಿಸದು ಕಂಪನಿಯ ಆರ್ಥಿಗ ತಮಗಳುನು ಸ ಸಿರಪಡಿಸಲಾಯತು, ಇದರ ಪರಿಣಮವಾಗಿ ಸಂಚತ ನಿವ್ವಕ್ತ ಮರ್ಭದಾಡ ಮಾಗ್ಗಳನ್ನು ಸಿರಪಡಿಯದು ಕುಪನಿಯ ರೊಡುತುಗಳು ಸಂಪರ್ಕ ವರ್ಷದ ಪ್ರಾಗಳುತ್ತ ತಮ್ ಸಿರಪಡಿಯದು ಕುಪನಿಯ ಹೆಲಲಿ 2009–10ರ ಸಂದರ್ಭದಲ್ಲಿ ಮುರಪಾತು ಸ್ಥಾನವಿದೆ. ಮಲೆ ವಿರುದ್ದ ಕೊಣುಸ್ ನೋಟಸಗಳನ್ನು ಕಂಪನವಾಗೆ. ಆರ್ಥಿಕ ಪರ್ಷ ಬಿರಿನಿದೆ ಹೊತುಗೆ ಸೂರ್ಪಗಟವಿದ ಹೊರ್ಗಗಳಲ್ಲಿ ನೋರಿಸದ ಮಲ್ಗೆ ಸ್ಥಾನ. 2010–11 ರಿಂದ 2013–14ರ ಲರಿಗಳ ವೋರಿ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಟೇನೆಂಟ್ ಉದ್ಯಮದಲ್ಲಿ ಬೆ ಟ್ ಇಂಥಿಸ ಆರ್ದಾರದ ಮೇಂ ಹೆಗಳು, ಅಭಿಪ್ರಾಯವಾಗಿದೆ. ತೇರು ವಾರಂಟ್ಗಳ ವಿತರ ಜಿಸ್ತದ ಆಧಾರದ ಮೇಂ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚನ ಹೊಂದಾಣಿಕೆಗಳನ್ನು 1 ಬ್ರವನ್ನು ಕಂಪನಿಯು ನಿಕಟವಾ ರಿಡೆ. 19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಯೆಂಟ್ ವರ್ಷ ಣವಾಗಿ, 2020ರ ಸೆವ್ವೆಂಬ ಸೆಸ್ಮೆಂಟ್ ವರ್ಷ 2018 ಮತ್ತಿ ಅಸೆಸ್ಮೆಯೆಂಟ್ ವರ್ಷ ಜಟಗಳ ಆದಾಯ ತೆರಿಗೆ ಡಿಪ ಣವಾಗಿ, 2020ರ ಸೆವ್ವೆಂಬ ಸೆಸ್ಮೆಂಟ್ ವರ್ಷ 2018 ಮತ್ತಿ ಅಸೆಸ್ಮೆಯೆಂಟ್ ಮತ್ತು ತಿ ತಿಳಿಸಲಾದ ಅಸೆಸ್ಮೆಯೆಂಟ್ ಈ ಪ್ರ ಮಾಡಿರುವುದಿಲ್ಲ. ಟಿಸಲು ನಿಗದಿತ ದಿನಾಂಕದಿ. .09 ಕೋಟಿ (ಮಾರ್ಚ್ 3 ತ್ರಡಕರಿಂದ ಸಂಗ್ರಹಣೆಯನ ಗಣಿಸಿ, ಡಿಸೆಂಬರ್ 31, 20	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಧೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಜಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಂಖ್ಯೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮತ್ತ ೇಡಿಕೆ- ಸೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇರೆಯ ಮೂಲಕ ಬಂಡವಾಳದ ಒ ಭದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ರಾನುಗಳು ಮತ್ತು ಹಣಕಾಸು ರಳೆಯ ಮೂಲಕ ಬಂಡವಾಳದ ಒ ಭದಲ್ಲಿ ಸಾಲಗಳನ್ನು ಹೊಂದಿಲ್ಲ ವೆ 5 ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ನಿ, ದಾಸ್ರಾನುಗಳು ಮತ್ತು ಹಣಕಾಸು ವರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟಿಕೊಂ ಬೇರೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಸ್ಗಳನ್ನು ಕಳುಹಿಸಿಂ ಅಸೆಸ್ ಮೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳನ್ನು ಕಳುಹಿಸಿಂ ಅಸೆಸ್ ಮೆಂಟ್ ವರ್ಷ 2012–1306 ರ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಪಡಿ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಯಪಯೋಗಿಸಲಾದ ಸಾಫ್ಟ್ ವೇರ್ ಯ ಆರ್ಥಿಕ ವರ್ಷ 2018–19 ಮ ರಂಪನಿಯು ಗೌರವಾನ್ವಿತ ಸುತ್ರೀಂ 2010–11 ರಿಂದ 2013–14ರ ಸಾ 5 ಕಂಪನಿಯು ಹಿಂದಿನ ವರ್ಷಗಳಲ್ಲೆ ಕರಣದಲ್ಲಿ ಬಲವಾಗಿ ತನ್ನ ನಿಲುವಿನ ರದ 180 ದಿನಗಳಗಿಂತ ಹೆಚ್ಚು ಕಾಲ 1, 2021 ರೂ. 27.98 ಕೋಟ)] ನ್ನ ಪ್ರತಿಗೊಳಿಸಲು ಮ್ಯಾನೇಜ್ಮೆಯ ರಾರವಳಿಯ ನಿದೇ ಮಂಡಳಿಯ ನಿದೇ ಸುದ ಸಂಪಳಿಯ ನಿದೇ ಸಂಪ	ಾಗ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, ಸಂತರ, ಪನಾಟೋನ್ ಶ್ ಲಿಮಿಟೆಡ್ ರವರನ್ನು ಸ್ಥಾ ಲಿಮಿಟೆಡ್ ರವರನ್ನು ಸ್ಥಾ ಲಿಮಿಟೆಡ್ ರವರನ್ನು ಸ್ಥಾ ಲಿಮಿಟೆಡ್ ರವರನ್ನು ಸ್ಥಾ ಲಿಮಿಟೆಡ್ ರವರನ್ನು ಸ್ಥಾ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ಸ್ಥಾ ಪ್ರತಿಗೆ ಮುಂದಿನ ಕೆಲವು ಸಹರವು ಹೊಂದಿರುತ್ತದೆ ಸ್ಥಾ ಪ್ರಾನೇಷ್ ಮೆಂಟ್ ನಡ ಮೇಲೆ ಯಾವುದೇ ಸ್ಥತ್ರಗಳ ಮೌಲ್ಯಗಳನ್ನು ಸೂರ್ಕ್ರೆ ನಿರ್ಬಂಧದಿಂದ ರಡು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ನವರಿ, ಅದಾಯ ತೆರಿಗೆ ನ್ನು ಸ್ಥೀಕರಿಸಿದೆ. ಹಿಂದಿನ ಗಾನೆಯ ದೋಷಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸುಂಕ ತ್ರು 2019–20ರಲ್ಲಿ ರೂ. ಹೋರ್ಟ್ ಮುಂದೆ ತಡೆ ಬಿಗೆ ರೂ. 3.01 ಕೋಟ ಬಿದೆಗೆ ರೂ. 3.01 ಕೋಟ ಬಿದೆಗೆ ರೂ. 3.01 ಕೋಟ ಬಿದೆಗಳನ್ನು ಸಂಪೂರ್ಣವಾಗಿ ಸಾರ್ವ ಅಗತ್ಯ ಕ್ರಮಗಳನ್ನು ಗಳನ್ನು ಸಂಪೂರ್ಣವಾಗಿ ಬಿಡ್ ನಂಬುತ್ತದೆ. ಶತಕರುಗಳ ಪರವಾಗಿ ಹಿ/– ್ ನಾಯಕ್	Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 03130 0838 all residing at No.321, Sum 3rd A Cross Road, 2nd block, 3rd Si Basaveshwarnagar. Bengaluru-560 represent that they are the absolute or of the schedule properly. It is represented Sri C.N. Sathyanarayana Setty, vide deed dated: 03/05/1969, which has I duly registered as document bearing No. 08-90 0 book No. I, stored in volume 1014, at pages 111-121, in the office of Sub Registrar Rajajinagar and has r marketable, right title and interest the and that apart from them there are no persons/s having any right or claim over schedule properly and they have notent into any agreements/memorandur understandling etc., for sale or creation rights therein. The owner further represent that he has not mortgaged, created any interest and lien or encumbered the sche property or any part hereof in any ma- with
ತೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮಕ್ತ ಅವಕಾಶವನ್ನು ನೀಡಿತು. ಸ್ವಾಧೀನದ ಮಕ್ತ ಅವಕಾ 2021ರಂದು ಕೊನೆಗೊಂಡಿತು. ಮಕ್ತ ಅವಕಾಶದ ಮೂಲಕ 2,592 ಈಕ್ತಿಟಿ ತೇರುಗಳನ್ನು ಸ್ವಾ ಫಿನ್ ವೆಸ್ಟ್ ಲಿಮಿಟೆಡ್ ಅನ್ನು ಕಂಪನಿಯ ಪ್ರದೋಟರ್ ಆಗಿ ಗೊತ್ತುಪಡಿಸಲಾಯಿತು. COVID-19 ಹರಡುವಿಕೆಯು ಜಗತ್ತಿನಾದ್ಯಂತದ ವ್ಯವಹಾರಗಳ ಮೇಲೆ ತೀವ್ರ ಪರಿಣಾಮ ಬಿ ಡಿಸೆಂಬರ್ 31, 2021ರ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳ ಅಂತ್ಯದ ಸಂದರ್ಭದಲ್ಲಿ CO ಮುಂದುವರಿಸಿದೆ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂ ನಿರ್ಣಯಿಸುವಲ್ಲಿ ಹುಕಾಸು ಫಲಿತಾಂಶಗಳ ಅನುಮೋದನೆಯ ದಿನಾಂಕದವರೆಗೆ ಲಭ್ಯದಿಂದರು ನ 2021ಕ್ಕೆ ಅಂತಗ್ಯ ಗೊಂಡ ತ್ರೈಮಾಸಿಕದಲ್ಲಿ ಸಾಂಕ್ರಾಮಿಕದಿಂದ ಉಂಟಾಗಿರುವ ಅನಿಶ್ವಿತೆಗಳು ಗ್ರಾ ಮಿಕಿದ್ದುವರೆ ಕಾಂತೋನೆಂಟ್ಗಳನ್ನು ಸೋರ್ಸಿಂಗ್ ಮಾಡಲು ಸಮಯದ ಹೆಚ್ಚಳದಿಂದಗಿ ನ ವಿಳಂಬವನ್ನು ವಿರೀಕ್ಷಿಸುತ್ತದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಸಮಿಕಕ್ಷಣ್ಯರ್ ಕಾಂತ್ಯ ತ್ರೈಮಾಸಿಕಗಳಲ್ಲಿ ಅನಿಶ್ವಿತತೆಯ ಮುಂದುವರಿಯು ಸಾಧ್ಯತೆಯಿದೆ ಎಂಬಂದು ಮ್ಯಾನೇಜ್ ಮೆಂ ಡಿಸೆಂಬರ್ 31, 2021ಕ್ಕೆ ಅಂತ್ಯಗೊಂಡ 'ಅವಧಿಯಲ್ಲಿ ಕಂಪನಿಯ ಈಕ್ತಿಟಿ ಷೇರುಗಳು ಮತ್ತು ವ್ಯತ್ತಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹುಡದ ಹಲವಿನ ನಿರ್ವಹಣೆಯ ಮತ್ತು ರೈಷ್ಠಿಯಿಂದ, ಮುಂದಿನ ಒಂದು ವರ್ಷದ ಭವಿಷ್ಯದ ಹುಡದ ಹಲವಿನ ನಿರ್ವಹಣೆಯ ಮೌಲ್ಯ ಮಹತ್ತವ ಪರಿಣಾಮ ಬೀರುವುದಿಲ್ಲ ಡಿಸಿಕೊಲ್ಲಿ ಯಾವುದೇ ಪೊಲಡೆ ನಿರ್ವಹಿತೆಯ ಮೌಲ್ಯ ಮಹತ್ತವ ಪರಿಣಾಮ ಬೇರುವುದಿಲ್ಲ ಡಿಸಿಂಬರ್ 31, 2021ರಂತ ಸ್ವತ್ತು ಘಟಕ ಮುತ್ತ ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮಾಪನವನ್ನು ಮ್ಯಾನೇಜ್ಮವಿಂಟ್ ಮರ್ಪ ನಿರ್ದಹಿತ್ತು ಸಂಕರ ಕೊಂಡೊಯ್ಯವ ಸಾಮರ್ಥ್ಯದ ಮೌಲ್ಯಮವಾಪನವನ್ನು ವಿಧಾನಿದ್ದ ಪುರುಪರಿಸಲಿಕಿಂದ ಪ್ರ ಪ್ರತ್ರೆಯೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ತಿಕೊಲ್ಲಿ ಯಾವುದೇ ವ್ಯತ ಬಡವಿಗಳನ್ನು ತಮ್ಮ ತ್ರತೆಯೆಯಾಗಿದೆ ಭವಿಷ್ಯದ ಅರ್ಥಿಕ ಪರಿಸ್ಥಿತಗ ಪರ್ಣದ ನಂತರ ಮತ್ತು ಗಳದ ಸ್ಥರೂತ ಮು ಪ್ರತ್ರದೆಯಾಗಿದೆ. ಭವಿಷ್ಯದ ಅರ್ಥಿಕ ಪರಿಸ್ಥಿತಗಳಲ್ಲಿ ಸರಿಪಡಿಯ ಶರ್ಸಿದೆಂಟ್ ವರ್ಷ 2012–130ಂದ 20 ಸುಲ್ಡೆ ಹಿಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಸಿದ ನಂತರಿಗು ಮತ್ತಿ ರೂತಿ ಬಿಕ್ಕಾನ ತಮ್ ಮಲ್ತು ರಡದ ಅಂದಿನ ವರ್ಷಗಳ ನಷ್ಟಗಳನ್ನು ಸರಿಪಡಿಯು ಅಸೆಸ್ಮವೆಂಟ್ ವರ್ಷ 2012–130ಂದ ಲ ಡಿಮಾಂಡ್ ಅದೇಶಗಳಲ್ಲಿ ತೆಲಗ ಇಲ್ಲಾಮೆಯು ಅಸೆಸ್ಮದೆಂಟ್ ವರ್ಷ 2012–130ಂದ ಲ ಡಿಮಾರಡ ಹಿಂದಿನ ವರ್ಷಗಳಲ್ಲು ಸೊಡುಡನಾಗಿದೆ. ಆರ್ರಿಕ ವರ್ಷ 2020–03 ರಂದ 2009–10ರ ಸಂದರ್ಭದಲ್ಲಿ ಮಾನವಾ ಪ್ಯಾನವಿದೆ. ಮೇಲೆ ವಿರುದುವರಿದು ಕಂಪನಿಯ ದೃಷ್ಟಿಕೊರಗಳನ್ನು ಸರಿಪಡಿಸಲು ಕಂಪನಿಯ ವ ಪೊತ್ತದ ಹೊಣಾಸ್ ಸೋಟಿಸಗಳನ್ನು ಕುರಪಡಿಯ ಹಿಂದಿನ ವರ್ಷಗಳನ್ನು ಇದೆ ರಿಸಿದು 20 ಹೊತ್ಗಡ ಹೋವಾಸ್ ಸೋಟಿಸಗಳನ್ನು ಕಂಪವಾಗ ಪಂದೆ ಅರೋರ್ ಸ್ಥುಡಿಸಲ ('ಸೂವ ಡೊರಟೊಂಡಿದ ಅಂಪರಿನ ಕುರ ಪರಿಯ ಪ್ರಾಪಾನ ಕಾರುಗಳಲ್ಲಿ ಮೀಲಿಸಿದೆ ನೋಡುವು ಸಲ್ಲ	ಶ ಟೆಂಡರಿಂಗ್ ಅಕ್ಟೋಬರ ಧೀನಪಡಿಸಿಕೊಳ್ಳಲಾಗಿದೆ. ಸ್ವಾ ಸಾಶಸ್ಥಾ ಟೆಕ್ನಾಲಬೇಸ್ ಲಿಮಿ ಅದೆ. ಪರಿಸ್ಥಿತಿಯ ತೀವ್ರತೆಂ VID-19 ಸಾಂಕ್ರಾಮಿಕದ ಸಂ ಗಳ ಹಣಕಾಸು ಫಲಿತಾಂಶ ದಿಧ ಆಂತರಿಕ ಮತ್ತು ಬ್ಲಾಹ್ಯ ಹಕರ ಪಾವತಿಗಳಲ್ಲಿ ಮತ್ತು ಬ ಸ್ತುತ ಇರುವ ಆರ್ಡೇರ್ಗಳ ಟೇನೆಂಟ್ ಉದ್ಯಮದಲ್ಲಿ ಬೆ ಟ್ ಇಂಥಿಸ ಆರ್ದಾರದ ಮೇಂ ಹೆಗಳು, ಅಭಿಪ್ರಾಯವಾಗಿದೆ. ತೇರು ವಾರಂಟ್ಗಳ ವಿತರ ಜಿಸ್ತದ ಆಧಾರದ ಮೇಂ ಹೆಗಳು, ಅಮೂರ್ತ ಸ್ವತ್ತುಗಳ ಈ ಮೌಲ್ಯಮಾಪನದಲ್ಲಿ C ಬೆಚ್ಚನ ಹೊಂದಾಣಿಕೆಗಳನ್ನು 1 ಬ್ರವನ್ನು ಕಂಪನಿಯು ನಿಕಟವಾ ರಿಡೆ. 19ವರೆಗೆ ಆದಾಯ ತೆರೆ ಸ್ರಾಥಮಿಕ ವಿಚಾರಣೆಯ ಭಾ 2019–20ನೇ ಸಾಲಿನಲ್ಲಿ, ಆ ಮತ್ತು ಅಸೆಸ್ಮೆಯೆಂಟ್ ವರ್ಷ ಣವಾಗಿ, 2020ರ ಸೆವ್ವೆಂಬ ಸೆಸ್ಮೆಂಟ್ ವರ್ಷ 2018 ಮತ್ತಿ ಅಸೆಸ್ಮೆಯೆಂಟ್ ವರ್ಷ ಜಟಗಳ ಆದಾಯ ತೆರಿಗೆ ಡಿಪ ಣವಾಗಿ, 2020ರ ಸೆವ್ವೆಂಬ ಸೆಸ್ಮೆಂಟ್ ವರ್ಷ 2018 ಮತ್ತಿ ಅಸೆಸ್ಮೆಯೆಂಟ್ ಮತ್ತು ತಿ ತಿಳಿಸಲಾದ ಅಸೆಸ್ಮೆಯೆಂಟ್ ಈ ಪ್ರ ಮಾಡಿರುವುದಿಲ್ಲ. ಟಿಸಲು ನಿಗದಿತ ದಿನಾಂಕದಿ. .09 ಕೋಟಿ (ಮಾರ್ಚ್ 3 ತ್ರಡಕರಿಂದ ಸಂಗ್ರಹಣೆಯನ ಗಣಿಸಿ, ಡಿಸೆಂಬರ್ 31, 20	ತೆ 4,02,55,631 ಸಂಪೂರ್ಣವ 11, 2021ರಂದು ಪ್ರಾರಂಭವಾಗಿ ಭೀನದ ಮುಕ್ತೆ ಅವಕಾಶವು ಮುಗಿದ ಟೆಡ್ ಮತ್ತು ಬಾಟಾ ಸನ್ಸ್ ಪ್ರೈವೇಗ ಮು ನಿರಂತರವಾಗಿ ಹೆಚ್ಚುತ್ತಿದ್ದು, ಕೆಲ ಂಖ್ಯೆಯ ಹೆಚ್ಚಳದಿಂದಾಗಿ ವಿವಿಧ ರಿ ಗಳ ಮೇಲೆ COVID-19 ಸಾಂಕ್ರಾ ಮಾಹಿತಿಯನ್ನು ಕಂಪನಿ ಪರಿಗಣಿಸಿದೆ ಹೊಸ ಆರ್ಡ್ ರ್ ಗಳಲ್ಲಿನ ಕೆಲವು ವಿ ನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ೇಡಿಕೆ- ಹೂರೈಕೆ ಪರಿಸ್ಥಿತಿ ಸ್ಥಿರವಾಗುವ ಭೇಯ ಮೂಲಕ ಬಂಡವಾಳದ ಒ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು ರಳೆಯ ಮೂಲಕ ಬಂಡವಾಳದ ಒ ಸ್ಥೆದಲ್ಲಿ ಸಾಲಗಳನ್ನು ಹೊಂದಿಲ್ಲ ವೆ ತೆ ಕಂಪನಿಯ ತಕ್ಷಣದ ದ್ರವ್ಯತೆ ಸ್ಥಾ ಸಿ, ದಾಸ್ತಾನುಗಳು ಮತ್ತು ಹಣಕಾಸು OVID-19 ಸಾಂಕ್ರಾಮಿಕ ಹಾಗೂ ಪರಿಗಣಿಸಲಾಗಿಲ್ಲ ಅನಿಶ್ಚಿತತೆಗಳನ್ನು ಗಮನದಲ್ಲಿಟ್ಟಿಕೊಂಡ ಗೆ ಗಮನಿಸುತ್ತದೆ. ರಿಗೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸಿನೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸಿನೆ ಕಾಯ್ದೆ 1961ರ ಸೆಕ್ಷನ್ 1320 ಗವಾಗಿ ನೋಟಿಸ್ಗಳನ್ನು ಕಳುಹಿಸಿಂ ಸಿನೆ ಮರಿಕ್ಕೆ ತಮ್ಮ 2012–1300 7 2018–19ಕ್ಕೆ ತ್ರಮವಾಗಿ ರೂ. 25 ಮಾಂಡ್ ಗಳನ್ನು ಸ್ವೀಕರಿಸಿದೆ. ರ್ 30ಕ್ಕೆ ಕೊನೆಗೊಂಡ ತ್ರೈಮಾಸಿ –19ರವರೆಗೆ ತಿದ್ದುಶಡ ಆದೇಶಗಳಲ್ಲಿ ಕೆಲವು ಮೇಲೆ ಯಾವುದೇ ರೀತಿಯ ಪ್ರತಿ: ಉಪಯೋಗಿಸಲಾದ ಸಾಫ್ರ್ ವೇರ್ ಯ ಆರ್ಥಿಕ ವರ್ಷ 2013–14ರ ಸಾ ತ ಕಂಪನಿಯು ಹಿಂದಿನ ವರ್ಷಗಳಲ್ಲೆ ಕರಣದಲ್ಲಿ ಬಲವಾಗಿ ತನ್ನ ನಿಲುವಿನ ರೂಡ 180 ದಿನಗಳಗಿಂತ ಹೆಚ್ಚು ಕಾರು ನಿಂಡಳಿಯ ನಿದೇ ಮಂಡಳಿಯ ನಿರ್ದ ಸಂಡಯ ಮುಕಾರ ಮುತ್ತು ವೈ	ಾಗ ಪಾವತಿಸಿದ ಈಕ್ಷಿಟ ಮತ್ತು ಅಕ್ಟೋಬರ್ 26, 5 ನಂತರ, ಪನಾಟೋನ್ 5 ಲಿಮಿಟೆಡ್ ರವರನ್ನು ಸಾವು ರಾಜ್ಯ ಸರ್ಕಾರಗಳು ಜಿಯ ನಿರ್ಬಂಧಗಳನ್ನು ಮಿಕದ ಪರಿಣಾಮವನ್ನು ಪ್ರಸ್ತುತ ಡಿಸೆಂಬರ್ 31, ಕಂಬತೆಗೆ ಕಾರಣವಾಗಿದೆ. ನೇಷ್ ಮೆಂಟ್ ಸಂಭಾವ್ಯ ನದ ಮೇಲೆ ಯಾವುದೇ ಸ್ಥತ್ತುಗಳ ಮೌಲ್ಯಗಳನ್ನು ಮಾರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಹಿಡಿಯಲ್ಲಿ ಕ್ರಮಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಹಿಡಿಯಲ್ಲಿ ಕ್ರಮಗಳನ್ನು ನದ ವೀಲೆ ಯಾವುದೇ ಸ್ಥತ್ರುಗಳ ಮೌಲ್ಯಗಳನ್ನು ಮಂರೈಕೆ ನಿರ್ಬಂಧದಿಂದ ರಾಡು ಮುಂದುವರಿಯುವ ಅಡಿಯಲ್ಲಿ ಕ್ರಮಗಳನ್ನು ಮಂರೈಕೆ ನಿರ್ಬಂಧದಿಂದ ಕದಲ್ಲಿ, ಆದಾಯ ತೆರಿಗೆ ನ್ನು ಸ್ಥೀಕರಿಸಿದೆ. ಹಿಂದಿನ ಕಾನೆಯ ದೋಪಗಳನ್ನು ವಿವಾದಿತ ನಿರಾಕರಣೆಗಳ ಕೂಲ ಪರಿಣಾಮಗಳನ್ನು ಮೇಲಿನ ಅಬಕಾರಿ ಸುಂಕ ತ್ರು 2019–20ರಲ್ಲಿ ರೂ. ಹೋರ್ಟ್ ಮುಂದೆ ತಡೆ ಬಿರೆಗೆ ರೂ. 3.01 ಕೋಟ ದಿಯೂ ಸಹ ತೋಕಾಸ್ ಗಳನ್ನು ಸಂತೂರ್ಣವಾಗಿ ಬಿರ್ ನಂಬುತ್ತದೆ. ಶತಕರುಗಳ ಪರವಾಗಿ ಹಿ/–	Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 0806 4216 4) Sri Kruthik C.S. Sio,Sri Sathyanarayana Setty Aadhaar No. 03130 0838 all residing at No.321, Sum 3rd A Cross Road, 2nd block, 3rd Sl Basaveshwarnagar, Bengaluru-560 represent that they are the absolute of of the schedule properly. It is represented Sri C.N. Sathyanarayana Setty, vide deed dated: 03/05/1989, which has I duly registered as document bearing No. 08-90 of book No. I, stored in volume 1014, at pages 111-121, in the office of Sub Registrar Rajajinagar and has i marketable, right tilte and interest thi and that apart from them there are no persona/s having any right or claim over schedule property and they have notent into any agreements/memorandum understanding etc., for sale or creatio rights therein. The owner further repress that he has not mortgaged, created any interest and lien or encumbered the sche property or any part thereof in any ma- with any person. It is hereby informad the General Public a charge, lien, mortgage right tilte or into etc., on the schedule property, shall documentary evidence should notify undersigned and lodge their objection claims within filteen (19) days from the of this notice with the undersigned, fa- stuated at 4th Stage, Rajajinagar Indu Town. Bengalun, admeasuring Eas West: 30 ft and North to South: 22 ft, i measuring 2,760 sft, presently coming the limits of B.B.M.P. Ward No.106/ Rajkumar, with construction of 5,250 sft extent of 1,725 feet together with at a apourteinances whatsoever underneath above the surface and bounded on; Eastby Property bearing site No.16 North by: Property bearing site No.16 North by: Property bearing site No.16 North by: Road St/- Rajendra.S.Angadi, (Advocates, Angadi Associates S.V.Angadi, Sujata.S.Angadi, Rajendra.S.Angadi, Advocates,

. .

2 2 2